

Mindteck (India) Limited

(CIN: L30007KA1991PLC039702) AMR Tech Park, Block 1, 3rd Floor #664, 23/24, Hosur Road, Bommanahalli Bengaluru - 560068. India

Tel: +91 80 4154 8000/4154 8300

Fax: +91 80 4112 5813

www.mindteck.com

Ref: MT/SSA/2022-23/48 Scrip Code: 517344

March 07, 2023 Symbol: "Mindteck"

To,	To,
BSE Limited	National Stock Exchange of India Limited
Phiroze Jeejeebhoy Towers	Exchange Plaza, C-1, Block G,
Dalal Street	Bandra Kurla Complex,
Mumbai- 400001	Bandra (E)
	Mumbai – 400 051

Dear Sir/Madam,

Subject: <u>Newspaper Advertisement under Regulation 47 of SEBI (Listing Obligations and Disclosure</u> Requirements) Regulations, 2015.

Pursuant to Regulation 47 of SEBI (Listing Obligations and Disclosure Requirements) Regulations, 2015, we are enclosing the copies of newspaper advertisement published in the Newspaper of Financial Express and Hosadigantha with respect to Postal Ballot Notice dated March 02, 2023. The same has been made available on the Company's website (www.mindteck.com).

Please take the above intimation on record and acknowledge.

Thanking you,

Yours Truly,

For Mindteck (India) Limited

Shivarama Adiga S.

VP, Legal and Company Secretary

UNITED STATES INDIA SINGAPORE MALAYSIA BAHRAIN UNITED KINGDOM

FINANCIAL EXPRESS

OPULENT HOUSING MAKES A COMEBACK

Rush for luxury homes as buyers go for upgrades

New Delhi, March 6

DLF SOLD A \$1-billion upmarket residential project in 72 hours while rival Godrej Properties is offering \$3-million apartments to clients selected by invitation, two off-plan sales that are signalling a revival in luxury housing.

Property developers say spacey high-price apartments that come with add-ons like concierge services, spas, multilevel parking, large green open spaces and a heated pool have become the rage. There are no such amenities in the individual houses and old apartment blocks that dominate India's cramped and crowded cities.

Many people want to upgrade their homes after the Covid-19 pandemic confined them indoors, industry executives say. Working from home has also led to a demand for larger apartments, supported by rising incomes and India's growing number of nouveau

DLF's Arbour project in Gurugram near New Delhi attracted more than 3,000 applications for 1,137 apartments priced at \$869,000 each, extremely high prices for the area. The booking centre his current rented apartment was besieged by people queu- to the DLF development which homes in India has been con-parts of the city.



CHANGING LIFESTYLES

- India luxury homes market seeing fresh boom after years
- People want to upgrade lifestyles, spending more to book flats

he is looking to upgrade from

- Flats priced up to \$3.3 mn being offered by DLF, Godrej **Properties**
- Sotheby's India sees demand from lawyers, startup founders

ing to buy homes during the he said he likes for its grand project launch weekend in Febreception area, high-speed elevators and enough area to jog ruary. without having to leave the "I haven't seen such a mad

rush in a decade," said Prashant Thakur, head of research at real "Having a green, open, clean estate consultant Anarock. space with restricted access (to "The luxury residential market outsiders) is of supreme is on the path to revival." importance. You don't want to Varun Arora, a 37-year-old run on the road. From a investment professional, said lifestyle standpoint that is

paramount," he said.

strained in recent years, hit by an economic slowdown in 2019 and then the pandemic, which dampened sentiment in 2020 and forced developers to put brakes on new project launches.

Anarock data shows that condominiums, defined as those selling above 15 million rupees (\$183,000), accounted for 17% of all housing launches in 2022, touching an at least five-year high. And launches of once-popular affordable homes - those priced below 4 million rupees (around \$50,000) - halved to 20% of the total in the period.

In all, a record 65,700 luxury units were sold in 2022, three times the previous year, with Mumbai, New Delhi and Hyderabad leading sales. In 2019, before the pandemic, 18,150 units were sold.

In Mumbai, Sugee Developers last week published frontpage advertisements offering sea-view residences starting at \$1.7 million in a development that will have an amphitheatre, landscape gardens and a sky deck lobby. Godrej's "Connaught One" project near central Delhi's premier shopping district is offering apartments for \$2-\$3.3 million, on par

Supply of new luxury with a good class bungalow in growth for the sector and government policies.

resources.

to hit \$2 trn by 2032, says

Retail official PRESS TRUST OF INDIA

New Delhi, March 6 THE INDIAN RETAIL market is one of the fastest growing in the world and is expected to reach \$2 trillion by 2032, according to Reliance Retail director Subramaniam V. The Indian retail market is estimated at \$844 billion in 2022 with the unorganised retail market con-

tributing around 87% of the share. he said. "The retail market

Reliance

is projected to grow at Subramaniam V, director, 10% annually to reach Reliance Retail

a whopping

2 trillion by 2032 making it the fastest growing retail market of the world," Subramaniam said at an event organised by industry body Ficci here. He said it is highly fragmented and lacks modern day infrastructure and technology due to smaller volume and financial

Subramaniam said there is a need to build an operating environment which promotes inclusive and sustainable

Retail market PLI outlay for IT hardware may go up to ₹20,000 cr New Delhi, March 6

SOUMYARENDRA BARIK

THE CENTRE IS expected to launch an updated version of its production-linked incentive (PLI) scheme for IT hardware soon, and could hike the overall outlay for the scheme to around ₹20,000 crore, The *Indian Express* has learnt. With the restructured scheme, the government is hoping to attract major electronics manufacturing companies like Apple and HP, and also boost exports in the sector.

The updated scheme will also increase incentive rates to nearly two times, and to allow for increased flexibility, applicants will be able to decide their own start and end dates between a period of five to seven years, a senior government official said.

One of the key changes expected in the scheme is that it will increase the overall average incentive rate to more than 51.25% for domestic and global companies, up from the current rate of 2.211.25% for both categories.

Companies that locally manufacture certain components could also get additional incentives under the restructured scheme. For instance, companies that manufacture batteries and printed circuit board assemblies locally would of 1.25%, and if they also man-



EXPECTED KEY CHANGES

■ To increase the overall average incentive rate to more than 5% for Indian and global firms

■ Companies that locally manufacture certain components could also get additional incentives

ufacture power modules domestically, the incentive rate could increase by 2.25%.

Earlier this year, Minister of State for Electronics and IT Rajeev Chandrasekhar had said that the new PLI scheme for IT hardware will be launched soon, and also offer additional incentives for manufacturers that incorporate Indiandesigned intellectual property into their products.

The PLI for IT hardware such as laptops, tablets, all-in-one computers, and servers was first said that the scheme's outlay announced in February 2021 had to be ₹ 20,000 crore.

with an initial outlay of around ₹ 7,300 crore over a period of four years. Under the scheme, domestic players investing ₹20 crore and clocking sales of₹50 crore in the first year, ₹ 100 crore in the second, ₹200 crore in the third, and ₹ 300 crore in the final year would pocket incentives of 1-4% on incremental sales over 2019-20, the base financial year.

The government had also approved the participation of more than a dozen companies, including Dell, Flextronics, a unit of Foxconn, and Dixon, among others, under the previous scheme. However, the electronics manufacturing industry had raised concerns that the incentives under the scheme were not enough to make a business case for investing in facilities in India.

Data on the progress made in the earlier scheme reviewed by this paper showed that so far, a little more than ₹120 crore was invested by the companies selected under the scheme far short of the projected investments of ₹2,500 crore.

The Manufacturers' Associ ation For Information Technol ogy (MAIT), the industry body that represents companies like Apple, Dell, HP and Lenovo, had earlier called for increasing incentives offered under the scheme. In fact, the body had

UTTAR PRADESH CO-OPERATIVE SUGAR FACTORIES FEDERATION LTD. 9-A, Rana Pratap Marg, Lucknow.

Telephone: (0522) 2200183, (0522)2628310, Fax: (0522) 2627994 Email: upsugarfed@yahoo.co.in Website: www.upsugarfed.org

e-TENDER NOTICE

Ref no. UPSUGARFED/8239/GM(AT)ProjFin/36A Dated: 06.03.2023 E-tenders are invited for outsourcing of Technical staff and skilled, unskilled workers for operation for co-operative distillery as per CPCB norms, repair and maintenance of a equipments/machinery during financial year 2023-24 (1.4.2023 to 31.3.2024) as under: . 30 KLPD capacity distillery at Kaimganj (Farrukhabad) with DCS based control syste consisting of Fed batch fermentation, forced circulation distillation for wash to R.S. and R.S. MSDH for anhydrous ethanol, methane digester, multiple effect evaporator for methanated spent wash, bagasse/rice husk/bio-gas fired 10.0 TPH boiler, 0.8 MW gas generator condensate and water treatment plants, cooling tower, bio-composting on conversion cost SI.N Particulars DETAILS

1.	Name of the Department	U.P. Co-operative Sugar Factories Federation Ltd. 9A, Rana Pratap Marg, Lucknow- (herein after referred as "THE FEDERATION")
2.	Procedure for obtaining bid document	Tender documents can be downloaded from e-tender portal https://etender.up.nic.in or Federation's website www.upsugarfed.org
3.	Cost of E-bid document/ e-bid processing fee	Rs. 10,000/-+GST (Amount is non refundable).
4.	e-Bid EMD	Rs. 10,00,000/- (Rs. Ten Lacs only)
5.	E-bid publication Date	06.03.2023 Tender Document will be available on website www.upsugarfed.org from 06.03.2023 at 6.55PM
6.	e-Bid submission start date & time.	06.03.2023 at 6.55PM
7.	e-Bid submission end date & time.	20.03.2023 up to 6:55 PM
8.	Technical e-bid opening date & time	21.03.2023 at 11:00 AM
9	Financial e-bid opening date & time	22.03.2023 at 11:00 AM
10.	Venue of opening of e-bid	U.P. Cooperative Sugar Factories Federation Ltd., 9A,

The details of submission of e-bids along with eligibility, date & time for opening of echnical/Financial bids, E.M.D. experience and other terms & conditions will be available on e ender portal https://etender.up.nic.in and Federation's website www.upsugarfed.org from 06.03.2023 at 6:55 PM to 20.03.2023 up to 6:55 PM where tender documents may be downloaded by any bidder. The tender fee (non-refundable) and E.M.D. will be deposited it ederation office before opening of Technical bid. E-Tender without earnest money shall be liable to be rejected. The Federation reserves the right to cancel any or all bids or the e-bidding proces without assigning any reason thereof. The decision of Federation will be final & binding upor

Rana Pratap Marg, Lucknow

नोट:- जिन निविदादाताओं द्वारा दिनांक 03.03.2023 की ई-निविदा में घरोहर राशि जमा की गयी है उनकी जमा धरोहर राशि आगामी इस निविदा में मान्य होगी। निविदा प्रपत्र शुल्क रू. 10000.00+189 रा. जी.एस.टी.) सभी निविदादाताओं को जमा करना अनिवार्य होगा।

Managing Director

VIVIMED LABS LIMITED

(CIN:L02411KA1988PLC009465)

Registered office: Plot No.78-A, Kolhar Industrial Area, Bidar-585403, Karnataka Corporate office: North End, Road No.2, Banjara Hills, Hyderabad – 34, Telangana Tel No.: 91-40-6608 6608, Fax No.: 91-40-6608 6699,

E-mail: Yugandhar.Kopparthi@vivimedlabs.com NOTICE OF 34th ANNUAL GENERAL MEETING(AGM), E-VOTING INFORMATION AND BOOKCLOSURE

NOTICE is hereby given that the 34th Annual General Meeting (for FY2021-22) of the Members of the Company will be held at the Plot No.78-A, Kolhar Industrial Area, Bidar-585403 on Monday March 27, 2023 at 12.30 p.m. to transact the Business, as set out in the Notice of AGM. The Company has completed dispatch of Annual Report of the Company for 2021-2022 along with the Notice of the AGM on or before Friday, March 03, 2023 (through E-mail). Notice of the AGM Annual Report is available on the website of the Company www.vivimedlabs.com and on the website of Central Depository Services (India) Limited (CDSL) www.evotingindia.co.in. websites of the Stock Exchanges http://www.bseindia.com & http://www.nseindia.con Pursuant to Section 91 and other applicable provisions, if any, of the Companies Act, 2013 the Register of Members and Share Transfer Books of the Company will remain closed from Wednesday, March 22, 2023 to Monday, March 27, 2023 (Both days inclusive) for the purpose of Annual General Meeting.

In compliance with Section 108 of the Companies Act, 2013 read with Rule 20 of the Companies (Management and Administration) Rules, 2014 as amended by the Companies (Management and Administration) Amendment Rules, 2015 and Regulation 44 of Securities And Exchange Board of India (Listing Obligations And Disclosure Requirements) Regulations, 2015, Members are provided with the facility to cast their votes on all resolutions set forth in the Notice of the AGM using electronic voting system from a place other than the venue of the AGM ('remote e-voting') provided by Central Depository Services (India) Limited (CDSL) and the business may be transacted through such voting.

The remote e-voting period shall commence from 9:00 a.m (IST) on Friday, March 24, 2023 and ends at 5:00 p.m. (IST) on Sunday, March 26, 2023, after which voting shall not be allowed. The remote e-voting module shall be disabled by CDSL for voting thereafter. Once the vote on a resolution is cast by the shareholder, the shareholder shall not be allowed to change it subsequently.

The facility for voting through Ballot shall also be made available at the AGM and Members attending the meeting who have not cast their vote by remote e-voting prior to the meeting shal be able to exercise their right to vote at the meeting. The members who have cast their vote by remote e-voting prior to the meeting may also attend the meeting but shall not be entitled to cast their vote again.

The voting rights of Members shall be in proportion to the equity shares held by them in the paid up equity share capital of the Company as on Tuesday, March 21, 2023 ('cut-off date'). Any person who is a Member of the Company as on the cut-off date is eligible to caste vote on all the resolutions set forth in the Notice of AGM using remote e-voting or ballot form or voting at the AGM Any person, who acquires shares of the Company and becomes member of the Company after dispatch of the notice and holding shares as of the cut-off date, may obtain the login ID and password by sending a request at info@aarthiconsultants.com However, if you are already registered with CDSL for remote e-voting then you can use your existing user ID and password for casting your vote. If you forgot your password, you can reset your password by using "Forgo" User Details / Password" option available on www.evotingindia.com.

Mr.N.V.S.S.S Rao, Practicing Company Secretary (Membership No.5868, CP No.2886), has been appointed by the Board of Directors of the Company as Scrutinizer for scrutinizing the remote e-voting process as well as voting at the Meeting, in a fair andtransparent manner In case of gueries/grievances with regard to remote e-voting, contact M/s. Aarthi Consultants Pvt. Ltd, Registered Office: 1-2-285, Domalaguda, Hyderabad-500029, Phone: 040-27638111 27634445.E-mail: info@aarthiconsultants.com or helpdesk.evoting@cdslindia.com o Yugandhar.kopparthi@vivimedlabs.com. By Order of the Board

For Vivimed Labs Limited Place: Hyderabad Yugandhar Kopparthi Company Secretary Date: 03.03.2023

TELANGANA STATE POWER GENERATION CORPORATION LIMITED VIDYUT SOUDHA:: HYDERABAD - 500 082

T.No.e-33/CE/Civil/Thermal/TSGENCO/2022-23

KTPS-VII Stage - Laying of Bitumen Road from KSP Road to In-Motion Weight Bridge control room along the side of Railway Track of (1x800 MW), Kothagudem Thermal Power Station Stage-VII, Paloncha, Bhadradri Kothagudem Dist. Value of the works: ₹.91,95,090/-. Scheduled Open & Closing Date: 06.03.2023 at 17:00 Hrs & 27.03.2023 at 17:00 Hrs.

T.No.e-132/CE/O&M/KTPS-V&VI Stages/SE(A&P)/BM-V/TSGENCO/2022-23 KTPS-V & VI Stages - Variant-1 (Flat) & Variant-3 (Left up) Wide Range Coal

Nozzle with SS tip (Grade 310) Assembly (includes Sail Hard Divider Plate Support Lega, Brackets, Reach Road, Flange Gasket, 12 Nos of Studs and Hard Facing of Coal Nozzle Body, Divider Plates & SS tips) for 250 MW Unit-10 Boiler at Kothagudem Thermal Power Station-V & VI Stages, Paloncha, Bhadradri Kothagudem Dist. Value of the works: ₹.24,20,000/-. Scheduled Open & Closing Date: 01.03.2023 at 18:00 Hrs & 23.03.2023 at 15:30 Hrs.

T.No.e-108/CE/O&M/KTPS-V&VI Stages/SE(A&P)/CAM/TSGENCO/2022-23 KTPS-V & VI Stages-Antiscalant cum Corrosion Inhibitor for Condensate Cooling

Water Treatment for Kothagudem Thermal Power Station-V & VI Stages, Paloncha, Bhadradri Kothagudem Dist. Value of the works:₹.30,24,000/-. Scheduled Open & Closing Date: 03.03.2023 at 19:00 Hrs & 29.03.2023 at 15:30 Hrs. T.No.e-12894/CE/O&M/KTPS-VII Stage/SE/Adm/TSGENCO/2022-23

KTPS-VII Stage-Complete Electrical Wiring of Central (Accounts) Office Building in A-Colony as a part of renovation of the building at Paloncha, Bhadradri Kothagudem Dist. Value of the works: ₹.16,42,106/-. Scheduled Open & Closing Date: 03.03.2023 at 13:00 Hrs & 28.03.2023 at 10:30 Hrs.

For further Details: "www.tsgenco.co.in & https://tender.telangana.gov.in"

Mindteck,

Mindteck (India) Limited (CIN:L30007KA1991PLC039702)

Registered Office: A.M.R. Tech Park, Block 1, 3rd Floor, #664, 23/24, Hosur Main Road, Bommanahalli, Bengaluru - 560 068 Ph. No.: +91 (80) 4154 8000, Fax: +91 (80) 4112 5813 E-mail: info@mindteck.com | Website: www.mindteck.com

NOTICE

Members of the Company are hereby informed that pursuant to Section 108 & 110 of the Companies Act, 2013 read with the Companies (Management and Administration) Rules, 2014 (including any statutory modifications and reenactments thereof for time being in force), SEBI (Listing Obligations and Disclosure Requirements), Regulations, 2015 ('Listing Regulations'), and pursuant to Circular No. 14/2020 dated April 08, 2020, Circular No. 17/2020 dated April 13, 2020 and Circular No. 11/2022 dated December 18, 2022, issued by Ministry of Corporate Affairs ('MCA Circulars'), the Company has completed the dispatch of the Postal Ballot Notice on March 06, 2023 to all the members whose names appear on the Register of Members as on March 03, 2023 (cut-off date) through email to the members whose email IDs are registered in the records of the Depository Participants/Company, for seeking approval of the shareholders of the Company through voting by electronic means only, for the following matter:

Item Nos.	Description of the Special Resolution		
1	Re-appointment and Payment of Remuneration to Mr. Anand Balakrishnan, as Managing Director and Chief Executive Officer of the Company.		
2	Re-appointment of Mr. Satish Menon as an Independent Director.		
3	Re-appointment of Mr. Subbash Bhushan Dhar as an Independent		

Director.

The Company has engaged the services of Central Depository Services (India) Limited (CDSL) for the purpose of providing e-voting facility to all its members. Members are requested to note that the voting shall be done only through Electronic mode which shall commence from Wednesday, March 08, 2023 (9:00 a.m. IST) and shall end on Thursday, April 06, 2023 (5:00 p.m. IST).

The Company has appointed Mr. Gopalakrishnaraj H H, a Practicing Company Secretary, as Scrutinizer, to scrutinize the e-voting process in a fair and transparent manner. The e-voting module shall be disabled by CDSL after 5:00 p.m. IST on April 06, 2023 for this Postal Ballot Notice.

Members whose names appear on the Register of Members as on March 03, 2023 (cut-off date) are considered for the purpose of e-voting. A person who is not a member as on cut-off date should treat this notice for information purpose only. The hardcopy of the Notice and prepaid self-addressed business reply envelope will not be sent to the members in accordance with the MCA Circulars. The members who are holding shares in Physical form or who have not registered their email addresses with the Depositories/Registrar and Share Transfer Agent ('RTA'), can register their email address as per the instructions mentioned in the Postal Ballot Notice.

The Postal Ballot Notice can also be downloaded from the Company's website (www.mindteck.com) and CDSL e-voting website (www.evotingindia.com).

The Result of the Postal Ballot shall be declared by the Chairman or the Company Secretary of the Company on or before Saturday, April 08, 2023 and communicated on the same day to the Stock Exchanges, CDSL, RTA and shall also be displayed on the Company's website (www.mindteck.com).

All grievances connected with the facility for voting by electronic means may be addressed to Mr. Rakesh Dalvi, Manager, Central Depository Services (India) Limited (CDSL), A Wing, 25th Floor, Marathon Futurex, Mafatlal Mill Compounds, N M Joshi Marg, Lower Parel (East), Mumbai - 400013 or send an email to helpdesk.evoting@cdslindia.com. Alternatively, call 022-23058542/43.

For any queries, members are requested to contact Mr. Ravindra Utekar, President Universal Capital Securities Private Limited, Unit: Mindteck (India) Limited, C 101. 247 Park, LBS Road, Vikhroli West, Mumbai - 400083, Tel: 022-2820 7203-05, Email ID: info@unisec.in. For Mindteck (India) Limited

Shivarama Adiga S.

RERALA WATER AUTHORITY e-Tender Notice Tender No: SE/PHC/MPM/101/2022-23 AMRUTH - WSS to Kondotty Municipality - laying distiribution, Road

restoration, providing FHTCs and allied works EMD: Rs. 500000 Tender fee: Rs. 16540 Last Date for submitting Tender: 28-03-2023 03:00:pm Phone: 04832974871, **Website:** www.kwa.kerala.gov.in. **Superintending Engineer** www.etenders.kerala.gov.in PH Circle, Malappuram KWA-JB-GL-6-1748-2022-23

@IIFL

IIFL SAMASTA FINANCE LIMITED (Erstwhile Samasta Microfinance Limited)

CIN No: U65191KA1995PLC057884 Regd.Office: 110/3, Lalbagh Main Road, Krishnappa Layout, Bangalore- 560027, Karnataka, India. Tel: 080- 42913500, Web:www.iiflsamasta.com

Invitation of EOI For Assignment of Stressed Assets and write-off Debt Under Swiss Challenge Process IIFL Samasta Finance Limited (hereby IIFL Samasta) invites bid from al eligible ARCs for sale on SR structure under swiss challenge method on "As is where is "As is what is" and "Wherever there is basis" in terms of the Regulatory Guidelines. The sale is under Swiss Challenge Method based on an existing offer in hand (Primary offer) who will have the right to match the highest bid. However please note that the sale will be subject to final approval by the competent

We place 79,837 such accounts with total outstanding INR 245 Cr, the details of the accounts are available with at our Registered office at Bangalore. The Account is proposed to be sold as a pool and not on individual basis. The Total reserved price of the pool is fixed at INR 84 Cr.

The copies of all documents for carrying out due diligence is pooled and centralized at Bangalore Registered office.

The interested ARCs who would like to participate in auction, are requested to intimate their willingness to participate by submitting, in writing, their EOI latest by 5.00 pm 7th March, 2023 and to submit binding offer by 5.00 pm, 12th March, 2023by email to secretarial@iiflsamasta.com.

Please note that any taxes that may be arising out of the transactions shall be payable by the purchaser. In case of any query/clarification, you may contact the authorized representative mentioned below.

For IIFL Samasta Finance Limited

Date: March 07, 2023 Place: Bangalore

Manoranjan Biswal Compliance Officer

Industry hopeful of rural market revival, says Emami MD

PRESS TRUST OF INDIA New Delhi, March 6

THE FMCG INDUSTRY is hopeful of rural sales to improve in the coming quarters, while prices of some products could come down as inflationary pressure has started cooling down, Emami vice-chairman and managing director Harsha V Agarwal said on Monday.

Government investment towards infrastructure and increased spending on rural areas would enhance job creation and boost development in rural areas, which would be instrumental for the growth of the FMCG sector.

Moreover, after the pandemic, the fundamentals of the retail landscape have changed and companies have invested in digital transformation to be relevant and competitive, Agarwal said, while speaking in a session of an event organised by industrybodyFicci.TheIndianFMCG sector is witnessing a de-growth



Harsha V Agarwal, Emami vice-chairman & MD

and slowdown in consumption from the rural markets in the last five quarters.

"We are very hopeful. The government's spending behind infrastructure should fuel rural consumption. Let's hope for the demand (to be back) in a few quarters," Agarwal told reporters. Asked whether he saw green shoots in the rural demand, he said last quarter was "challenging" from the rural perspective. "Green shoots are there in few of the areas but across India, I could not say. But we are hopeful that by next few

quarters we can see it," he said.

No.

DELHI JAL BOARD: GOVT OF NCT OF DELHI OFFICE OF THE ADD. CHIEF ENGINEER (M)-2

2142 JANTA FLATS G.T.B. ENCLAVE DELHI-110093 PRESS NIT NO. 74 (2022-23) Name of Work

आज़ादी क अमृत महोत्सव

Last date / time of Date of release of Amount put receipt of tender through to tender tender in E-Procurement solution E-Procurement solution Improvement of water supply in Harsh Vihar Extensions 29,7,893.00 06.03.2023 18.03.2023 area by providing and laying 200 mm dia DI water line 2023_DJB_237727_ 2:10 PM from Budh Bazaar Chowk to near Harsh Vihar Police 2 Providing sewer connections to households and 26,85,046.00 06.03.2023 18.03.2023 Maintaining the flow of sewerage system of Khera Village 2:10 PM 2023_DJB_237727_2 in Seemapuri Constituency AC-63 Under ACE(M)-2

ISSUED BY P.R.O. (WATER) Advt. No. J.S.V. 534 (2022-23)

Further details in this regard can be seen at **https://delhi.govtprocurement.con**

Sd/- (V. K. Chauhan) Ex. ENGINEER (T)/ M-2

"STOP CORONA; Wear Mask, Follow Physical Distancing, Maintain Hand Hygiene".

TPNØDL

TP NORTHERN ODISHA DISTRIBUTION LIMITED (A Tata Power & Odisha Government Joint Venture)

Regd. Off: Corp Office, Januganj, Remuna Golei, Balasore, Odisha-756019 CIN No.: U40106OR2021SGC035951; Website: www.tpnodl.com

NOTICE INVITING TENDER (NIT) March 06, 2023

TP Northern Odisha Distribution Limited invites tender from eligible Bidders for the following: Tender Enquiry No. Work Description on TPNODL No. website TPNODL/OT/2022-23/2500000274 Rate Contract for Supply of GI WPB Pole at TPNODL TPNODL/OT/2022-23/2500000271 Rate Contract for Supply of 11 KV 500 KVA Line Voltage Regulator Transformer With OCTC TPNODL/OT/2022-23/2500000275 Rate Contract for Supply of 55 SQMM AAA, 80 SQMM ACSR Racoon, 80 SQMM AAA, and 100 SQMM AAA conductors. 06-03-2023 Rate Contract for Supply of Conductors of 148 SQMM AAA TPNODL/OT/2022-23/2500000277 and 232 SQMM AAA TPNODL/OT/2022-23/2500000278 Rate Contract for Supply of CABLE 33KV AL 3CX400 SQMM XLPE ARM TPNODL/OT/2022-23/2500000279 Rate Contract for Supply of CABLE 11KV AL 3CX300 SQMM XLPE ARM and CABLE 33KV AL 3CX300 SQMM ARM XLPE Rate Contract for Supply of Various Size of LT AB Cable at TPNODL/OT/2022-23/2500000281 09-03-2023 TPNODL/OT/2022-23/2500000282 Rate Contract for Supply of 11kV AUTORECLOSER Outdoor at TPNODL TPNODL/OT/2022-23/2500000283 Rate Contract for Store Logistics Support at TPNODL Store 10-03-2023

MSMEs registered in the State of Odisha shall pay tender fee of Rs. 1,000/- including GST. ** EMD is exempted for MSMEs registered in the State of Odisha.

For more details like bid due date, EMD, tender fee, bid opening date etc. of the Tenders, please visit "Tender'

section TPNODL website https://tpnodl.com. Future communication / corrigendum, if any, shall be available **Head- Contracts**

Quick Heal collaborates with US govt body

FE BUREAU Pune, March 6 CYBERSECURITY

TIONS COMPANY Ouick Heal Technologies has become the first and the only Indian company to work as an official collaborator on the National Institute of Standards and Technology's (NIST) National Cybersecurity Centre of Excellence (NCCoE) for the data classification project. NIST-NCCoE is a US government organisation focused on cybersecurity.

SOLU-

The NIST-NCCoE builds and publicly shares solutions to cybersecurity problems. Quick Heal is the only Indian company on the project and would be working alongside global technology giants such as Google, Adobe, JP Morgan Chase among others.

NOTICE Savita Devi Bazaz (PAN No. AHKPB0482G), and Pradeep Kumar Bazaz (PAN No.ACEPB1219L) holding 5 shares of Bosch Limited (formerly Motor Industries Company Limited) Hosur Road, Adugodi, Bangalore - 560030 in Folio B02472 bearing Share Certificate Numbers 00147669 with distinctive numbers from 2982981 to 2982985 for 5 shares of INR. 100/- each and exchange of the same with Face value of INR 10/-certificates. We hereby give notice that the said share certificate(s) are lost and We have applied to the company for issue of duplicate share certificates. The public is hereby warned against purchasing of dealing in anyway with the said share certificate(s) he company may issue duplicate share certificates it no objection is received by the company within 30 days of this publication of this advertisement, after which no claim will be entertained by the company in

Place: MUMBAI Savita Devi Bazaz and Pradeep Kumar Bazaz Date: 07.03.2023

BENGALURU

that behalf.

Folio No: B02472

financialexp.epa.in

Date: March 06, 2023

Place: Bengaluru

VP-Legal and Company Secretary



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರ ಕಛೇರಿ, ಎಂಪಿಇಡಿ-ಸಿ, ಅನೆಕ್ಸ್-2 ಬಿಲ್ಡಿಂಗ್, ನೆಲಮಹಡಿ, ಬಿಬಿಎಂಪಿ ಕೇಂದ್ರ ಕಛೇರಿ ಆವರಣ,

ಎನ್.ಆರ್. ಚೌಕ, ಬೆಂಗಳೂರು - 560002. ಸಂಖೆ: ಕಾಅ/ಎಂಪಿಇಡಿ-ಸಿ/ಟೆಂಡರ್/18/2022-23

ದಿನಾಂಕ: 06-03-2023

ಟೆಂಡರ್ಗಾಗಿ ಆಹ್ವಾನ (ಐಎಫ್ಟ್) – (ಅಲ್ಪಾವಧಿ) (ಏಕ-ಲಕೋಟೆ ಪದ್ಧತಿ) (ಜಿಓಕೆ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಮಾತ್ರ)

ಕಾರ್ಯಪಾಲಕ ಅಭಿಯಂತರರು, ಎಂಪಿಇಡಿ-ಸಿ, ಬಿಬಿಎಂಪಿ, ಬೆಂಗಳೂರು ಇವರು ಈ ಕೆಳಕಂಡ ನಿರ್ಮಾಣ ಕಾಮಾಗರಿಗಳಿಗೆ ಅರ್ಹ ಟೆಂಡರ್ದಾರರಿಂದ ಟೆಂಡರ್ಗಳನ್ನು ಆಹ್ರಾನಿಸಿದ್ದಾರೆ

ಕ್ರ ಸಂ.	ಕಾಮಗಾರಿಯ ಹೆಸರು	ಟೆಂಡರಿಗಿಟ್ಟ ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಇ.ಎಂ.ಡಿ ಮೊತ್ತ (ರೂ. ಗಳಲ್ಲಿ)				
1	ಕೇಂದ್ರ ಕಛೇರಿ ಆವರಣದಲ್ಲಿ ಮುಖ್ಯ ಅಭಿಯಂತರರು (ಯೋಜನೆ–ಕೇಂದ್ರ) ಇವರ ಕಛೇರಿಗೆ ಸೆಂಟ್ರಲೈಸ್ಡ್ ಎಸಿ ಸಿಸ್ಟಂ ಒದಗಿಸುವುದು ಮತ್ತು ಇತರೆ ಸಂಬಂಧಿತ ಕಾಮಗಾರಿ.	42.30	85,000/-				
2	ಬಿಬಿಎಂಪಿ ವಸತಿ ಗೃಹಗಳು ಬಿ ಮತ್ತು ಸಿ ಬ್ಲಾಕ್ ಮಿಷನ್ ರಸ್ತೆ ಇದರ ದುರಸ್ತಿ ಮತ್ತು ಅಭಿವೃದ್ಧಿ.	38.03	76,500/-				
3	ದಾಸಪ್ಪ ಆಸ್ಪತ್ರೆ ಆವರಣದಲ್ಲಿನ ಕಟ್ಟಡಕ್ಕೆ ವಿಶೇಷ ದುರಸ್ತಿಗಳು.	41.94	84,000/-				
4	ಟೌನ್ಹಾಲ್ ಕಟ್ಪಡಕ್ಕೆ ನಿರ್ವಹಣೆ.	33.79	68,000/-				
140	네이터를 로마르다 1) 네이터를 돌보고 크고스트 850로, 07 02 2022						

<u>ಟೆಂಡರ್ ವೇಳಾಪಟ್ಟ</u>: 1) ಟೆಂಡರ್ ಡಾಕ್ಯೂಮೆಂಟ್ನ್ನು ದಿನಾಂಕ: 07-03-2023 ರ ನಂತರ ಜಿಓಕೆ ಇ-ಪ್ರೂಕ್ಯೂರ್ವೆುಂಟ್ ಪೋರ್ಟಲ್ ವೆಬ್ಸೈಟ್: www.eproc.karnataka.gov.in ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. 2) ಭರ್ತಿ ಮಾಡಿದ ಪ್ರಸ್ತಾವನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 13-03-2023 ರಂದು 17.30 ಗಂಟೆವರೆಗೆ. 3) ಪ್ರಸ್ತಾವನೆಗಳನ್ನು ತೆರೆಯುವ ದಿನಾಂಕ: 14-03-2023 ರಂದು 17.30 ಗಂಟೆಗೆ. ಹೆಚ್ಚಿನ ವಿವರಗಳನ್ನು ಮೇಲ್ಕಂಡ ಕಛೇರಿಯಿಂದ ಪಡೆಯಬಹುದು.

ಸಹಿ/- ಕಾರ್ಯಪಾಲಕ ಅಭಿಯಂತರರು, ಎಂಪಿಇಡಿ-ಸಿ, ಬಿಬಿಎಂಪಿ

ಕರ್ನಾಟಕ ಸರ್ಕಾರ ಕಾರ್ಯನಿರ್ವಾಹಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ವಿಭಾಗ ಕಾರ್ಯಲಯ, ಹಬ್ಬುವಾಡಾ-ಕಾರವಾರ, ಉತ್ತರ ಕನ್ನಡ ಜಿಲ್ಲೆ -581 301. ದೂರವಾಣಿ: 08382-228935 ಪ್ಯಾಕ್: 229735 e-mail: eerdwsd.uk@gmail.com

ಇ-ಪ್ರೊಕ್ಯೂರಮೆಂಟ್ ಮೂಲಕ ಅಲ್ಪಾವಧಿ ಟೆಂಡರ್ ಪ್ರಕಟಣೆ

ಕರ್ನಾಟಕ ರಾಜ್ರಪಾಲರ ಪರವಾಗಿ ಕಾರ್ಯನಿರ್ವಾಹಕ ಅಬಿಯಂತರರು. ಗಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರವಾರ ಇವರಿಂದ ಪಂಚಾಯತ್ ಇಂಜಿನೀಯರಿಂಗ್ ಇಲಾಖೆಯಲ್ಲಿ/ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಲ್ಲಿ ನೊಂದಾಯಿಸಿದ ಅರ್ಹ ಹಾಗೂ ಇ– ಪ್ರೊಕ್ಯೂರಮೆಂಟ್ ಸಂಸ್ಥೆಯಿಂದ ನೊಂದಾಯಿಸಲ್ಪಟ್ಟ ಗುತ್ತಿಗೆದಾರರಿಂದ ಕುಡಿಯುವ ನೀರು ಸರಬರಾಜು ಯೋಜನೆಯಡಿ ಮಂಜೂರಾದ ಕಾಮಗಾರಿಗಳಿಗೆ ಕರ್ನಾಟಕ ಸರ್ಕಾರದ ಸಾರ್ವಜನಿಕ ಖರೀದಿ ಪಾರದರ್ಶಕತೆ ಕಾನೂನು ಹಾಗೂ ನಿಯಮಾವಳಿ 2000 ಹಾಗೂ Standard Tender Document KW-3 & 4 ನಂತೆ ತತ್ತಂಬಂಧ ಕಾಲಕಾಲಕ್ಕೆ ಹೊರಡಿಸಲಾದ ತಿದ್ದುಪಡಿ ಆದೇಶಗಳನ್ವಯ ನಿಬಂಧನೆಗೆ ಒಳಪಟ್ಟು ಈ ಕೆಳಗಿನಂತೆ ಐಟಂವಾರು ಟೆಂಡರ್ ಕರೆಯಲಾಗಿದೆ. ಅರ್ಹ ಗುತ್ತಿಗೆದಾರರು ಇ– ಆಡಳಿತ ಕೇಂದ್ರ ಅಥವಾ ವೆಬ್ಸೈಟ್ www.eproc.karnataka.gov.in ನಲ್ಲಿ ಪಕಟಿಸಿದಂತೆ. ಟೆಂಡರ್ ವಿವರಗಳು ಈ ಕೆಳಗಿನಂತಿದೆ.

ಕಾಮಗಾರಿ ಹೆಸರು: ಸಾಮಾನ್ಯ ವರ್ಗದ ಗುತ್ತಿಗೆದಾರರಿಗೆ ಮೀಸಲಿಟ್ಟ ಕಾಮಗಾರಿಗಳು: (1) INDENT_57964 (2) INDENT_57961 (3) INDENT_57963 (4) INDENT_58694 (5) INDENT_57965 (6) INDENT_58507

(1) ಟೆಂಡರ್ ದಾಖಲಾತಿಗಳನ್ನು ಇ–ಪ್ರೊಕ್ಕುರಮೆಂಟ ಮುಖಾಂತರ ಡೌನಲೋಡ ಮಾಡಿಕೊಳ್ಳುವ ದಿನಾಂಕ: 06.03.2023 ರಿಂದ 20.03.2023 ರ 16.30 ಘಂಟೆ ವರೆಗೆ (2) ಟೆಂಡರುಗಳನ್ನು ಇ-ಪ್ರೊಕ್ಕುರಮೆಂಟ ಮೂಲಕ ಸಲ್ಲಿಸುವ ಕೊನೆಯ ದಿನಾಂಕ: 20.03.2023 ರ 16.30 ಗಂಟೆವರೆಗೆ (3) ಟೆಂಡರಗಳನ್ನು ತೆರೆಯುವ ದಿನಾಂಕ: 21.03.2023 ರಂದು 17.00 ಘಂಟೆಯ ನಂತರ. ಉಳಿದ ವಿವರಗಳನ್ನು www.eproc.karnataka.gov.in ವೆಬ್ಸೈಟ್ ನಲ್ಲಿ ಪಡೆಯಬಹುದು ಹಾಗೂ ಈ

ಸಹಿ/- ಕಾರ್ಯನಿರ್ವಾಹಕ ಇಂಜಿನೀಯರರು

ಜಾಹೀರಾತಿಗಾಗಿ ಸಂಪರ್ಕಿಸಿ: 9845438807, 9611755391

ಜಿಲ್ಲಾ ಪಂಚಾಯತ್. ಹಾಸನ ಕರ್ನಾಟಕ ಸರ್ಕಾರ ಕಾರ್ಯಪಾಲಕ ಇಂಜಿನಿಯರ್ರವರ ಕಟೇರಿ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚನ್ನರಾಯಪಟ್ಟಣ. ಕಛೇರಿ ದೂರವಾಣಿ: 08176-252749

ಅಲ್ಪಾವಧಿ ಟೆಂಡರ್ ಪ್ರಕಟಣೆ ಸಂಖ್ಯೆ:47/2022-23 ದಿನಾಂಕ: 04.03.2023

ಕರ್ನಾಟಕ ಸರ್ಕಾರದ ರಾಜ್ಯಪಾಲರ ಪರವಾಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಚನ್ನರಾಯಪಟ್ಟಣ ವ್ಯಾಪ್ತಿಯ ಚರಾಪಟ್ಟಣ ಹಾಗು ಹೊನಪುರ ತಾಲ್ಲೋಕಿಗೆ 2022–23ನೇ ಸಾಲಿನ ವಿವೇಕ ಯೋಜನೆಯಡಿ ಅನುಮೋದನೆಯಾಗಿರುವ 1) ಚರಾಪಟ್ರಣ ತಾ:ಆನೆಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕೊಠಡಿಗಳ ನಿರ್ಮಾಣ (2 ಕೊಠಡಿಗಳು) ಎಲ್.ಎಲ್.0041 ಅಂದಾಜು ಮೊತ್ತ ರೂ 50.10 ಲಕ್ಷಗಳಿಗೆ (2) ಹೊನಮರ ತಾ: ಹಳೇಕೋಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕೊಠಡಿಗಳ ನಿರ್ಮಾಣ (2 ಕೊಠಡಿಗಳು) ಎಲ್.ಎಲ್.0074 ಅಂದಾಜು ಮೊತ್ತ ರೂ 50.10 ಲಕ್ಷಗಳಿಗೆ ದ್ವಿ ಲಕೋಟೆ ಪದ್ಧತಿಯಲ್ಲಿ ಸ್ಪರ್ಧಾತ್ಮಕ ಟೆಂಡರ್ಅನ್ನು ಇ–ಪ್ರಕ್ಯೂರ್ಮೆಂಟ್ ಅಂತರ್ಜಾಲದಲ್ಲಿ ದಿನಾಂಕ: 16.03.2023ರ ಸಂಜೆ 5.00ಫಂಟೆಯವರೆಗೆ ಟೆಂಡರ್ನ್ನು ನಿಗಧಿತ ನಮೂನೆಗಳನ್ನು www.eproc. karnataka.gov.in ನಲ್ಲಿ ಡೌನ್ಲಾರೋಡ್ ಮಾಡಿ ಅವಶ್ಯ ಮಾಹಿತಿಗಳೊಂದಿಗೆ ಹಾಗೂ ನಿಗಧಿತ ಇ.ಎಂ.ಡಿ.ಯೊಂದಿಗೆ ದಿನಾಂಕ: 16.03.2023ರ ಸಂಜೆ 5.00 ಗಂಟೆಯೊಳಗೆ ಅಪ್ಲೋಡ್ ಮಾಡತಕ್ಕದ್ದು. ದಿನಾಂಕ: 15.03.2023ರವರೆಗೆ ಗುತ್ತಿಗೆದಾರರು ಈ ಕಛೇರಿ ವೇಳೆಯಲ್ಲಿ ಸಂಪರ್ಕಿಸಿ ಯಾವುದೇ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ. ದಿನಾಂಕ: 18.03.2023ರಂದು ಬೆಳಿಗ್ಗೆ 11.00ಗಂಟೆಗೆ ಗುತ್ತಿಗೆದಾರರ ತಾಂತ್ರಿಕ ಬಿಡ್ಡ್ ನ್ನು ತೆರೆಯಲಾಗುವುದು. ತಾಂತ್ರಿಕ ಬಿಡ್ಡ್ ಅನುಮೋದನೆಯಾದ ನಂತರ ಗುತ್ತಿಗೆದಾರರ ಆರ್ಥಿಕ ಬಿಡ್ಡನ್ನು ತೆರೆಯಲಾಗುವುದು. ಕಾಮಗಾರಿಗಳ ವಿವರಗಳು ಇ–ಪ್ರಕ್ಯೂರ್ಮೆಂಟ್ ಅಂತರ್ಜಾಲದಲ್ಲಿ ಲಭ್ಯವಿರುತ್ತವೆ. ಸದರಿ ಕಾಮಗಾರಿಗೆ ಸಂಬಂಧಪಟ್ಟಂತೆ ಒಂದು ವೇಳೆ ಏನಾದರೂ ತಿದ್ದುಪಡಿ ಉಂಟಾದಲ್ಲಿ ಸದರಿ ತಿದ್ದುಪಡಿಯನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುವುದು. ಟೆಂಡರ್ನು, ಯಾವುದೇ ಕಾರಣ ನೀಡದೇ ತಿರಸ್ತರಿಸುವ ಹಕ್ಕನ್ನು ಕಾಯ್ದಿರಿಸಲಾಗಿದೆ. ಸಹಿ/-ಕಾರ್ಯಪಾಲಕ ಇಂಜಿನಿಯರ್,

ಪ.ರಾಜ್. ಇಂ.ವಿಭಾಗ, ಚನ್ನರಾಯಪಟ್ಣ.

ವಾಸಾಸಂಇ/ಹಿಸನಿ/ಹಾಸನ/ಎಂಸಿಎ/1200/2022-23

Mindteck.

ಮೈಂಡ್ಟೆಕ್ (ಇಂಡಿಯಾ) ಲಿಮಿಟೆಡ್ (CIN:L30007KA1991PLC039702) ರಿಜಿಸ್ಟರ್ಡ್ ಕಚೇರಿ: ಎ.ಎಂ.ಆರ್. ಟೆಕ್ ಪಾರ್ಕ್, ಬ್ಲಾಕ್ 1, 3ನೇ ಮಹಡಿ,

#664, 23/24, ಹೊಸೂರು ಮುಖ್ಯ ರಸ್ತೆ, ಬೊಮ್ಮನಹಳ್ಳಿ ಬೆಂಗಳೂರು-560068 ದೂರವಾಣಿ: +91 (80) 4154 8000, ಫ್ಯಾಕ್ಸ್: +91 (80) 4112 5813 ಈ ಮೇಲ್: info@mindteck.com | ವೆಬ್ಸ್ಟೆಟ್: www.mindteck.com

ಸೂಚನೆ

ಕಂಪನಿಗಳ ಅಧಿನಿಯಮ. 2013ರ 108 ಮತು 110 ಕಲಮುಗಳನ್ನು ಕಂಪನಿಗಳ (ಆಡಳಿತ ಮತ್ತು ನಿರ್ವಹಣೆ) ನಿಯಮಾವಳಿ, 2014 (ಸದ್ಯದಲ್ಲಿ ಜಾರಿಯಲ್ಲಿರುವ ಅದರ ಯಾವುದೇ ಶಾಸನಬದ್ಧ ತಿದ್ದುಪಡಿಗಳು ಮತ್ತು ಮನಃ-ಅಧಿನಿಯಮಿತಿಗಳು ಸೇರಿದಂತೆ), ಸೆಬಿ (ಲಿಸ್ಪಿಂಗ್ ಬಾಧ್ಯತೆಗಳು ಮತ್ತ ಬಹಿರಂಗಪಡಿಸುವ ಅಗತ್ಯತೆಗಳು), ನಿಬಂಧನೆಗಳು, 2015ರ ('ಲಿಸ್ಸಿಂಗ್ ನಿಬಂಧನೆಗಳು') ಜೊತೆ ಓದಿಕೊಂಡಂತೆ ಮತ್ತು ಕಾರ್ಮೊರೇಟ್ ವ್ಯವಹಾರಗಳ ಸಚಿವಾಲಯವು ಹೊರಡಿಸಿರುವ ಸಂ.14/2020 ದಿನಾಂಕ ಏಪ್ರಿಲ್ 08, 2020; ಸಂ.17/2020 ದಿನಾಂಕ ಏಪ್ರಿಲ್ 13, 2020; ಸಂ.11/2022 ದಿನಾಂಕ ಡಿಸೆಂಬರ್ 18, 2022 ಸಾಮಾನ್ಯ ಸುತ್ತೋಲೆಗಳ ('ಎಂಸಿಎ ಸುತ್ತೋಲೆಗಳು') ಪ್ರಕಾರ ಕಂಪನಿಯು ಈ ಕೆಳಗಿನ ವಿಷಯದ ಬಗ್ಗೆ ವಿದ್ಯುನ್ನಾನ ಮತದಾನ ವಿಧಾನದಲ್ಲಿ ಮಾತ್ರವೇ ಶೇರುದಾರರ ಅನುಮೋದನೆಯನ್ನು ಕೋರುವ ಸಲುವಾಗಿ ಮಾರ್ಚ್ 03, 2023 ರಂದು (ಅಂತಿಮ ದಿನಾಂಕದಂದು) ಸದಸ್ಯರ ರಿಜಸ್ಪರನಲ್ಲಿ ಯಾರೆಲ್ಲ ಸದಸ್ಯರ ಹೆಸರುಗಳು ನೋಂದಾವಣೆಯಾಗಿದ್ದು ಡಿಪಾಸಿಟರಿ ಪಾರ್ಟಿಸಿಪೆಂಟರು/ಕಂಪನಿಯ ದಾಖಲೆಗಳಲ್ಲಿ ಇಮೇಲ್ ಐಡಿ ಗಳು ನೋಂದಾವಣೆಯಾಗಿವೆಯೋ ಅಂತಹ ಸದಸ್ಯರಿಗೆ ಇಮೇಲ್ ಮೂಲಕ ಅಂಚೆ ಮತದಾನದ ಸೂಚನೆಯನ್ನು ರವಾನಿಸುವ ಕೆಲಸವನ್ನು ಮಾರ್ಚ್ 06, 2023 ರಂದು ಪೂರ್ಣಗೊಳಿಸಿದೆ:

ı	2023 Com mater 135 7 20.						
ı	ಐಟ೦ ಸ೦.	ಐಟಂ ಸಂ. ವಿಶೇಷ ನಿರ್ಣಯದ ವಿವರ					
	1	ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೀಫ್ ಎಕ್ಸಿಕ್ಯುಟಿವ್ ಆಫೀಸರ್ ಶ್ರೀ ಆನಂದ್ ಬಾಲಕೃಷ್ಣನ್ ರವರ ಮರುನೇಮಕಾತಿ ಮತ್ತು ಸಂಭಾವನೆಯ ಅನುಮೋದನೆ.					
l	2	ಸ್ವತಂತ್ರ ನಿರ್ದೇಶಕರಾಗಿ ಶ್ರೀ ಸತೀಶ್ ಮೆನನ್ ರವರ ಮರುನೇಮಕಾತಿ ಸತಂತ ನಿರ್ದೇಶಕರಾಗಿ ಶೀ ಸುಭಾಶ್ ಭೂಷಣ್ ದಾರ್ ರವರ ಮರುನೇಮಕಾತಿ					
ı	3						

ತನ್ನ ಸದಸ್ಯರಿಗೆಲ್ಲ ಇ–ಮತದಾನ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಕಂಪನಿಯು ಸೆಂಟ್ರಲ್ ಡಿಪಾಸಿಟರಿ ಸರ್ವೀಸಸ್ (ಇಂಡಿಯಾ) ಲಿಮಿಟೆಡ್ನ (CDSL) ಸೇವೆಗಳನ್ನು ನಿಯೋಜಿಸಿಕೊಂಡಿದೆ. ಮತದಾನವನ್ನು ವಿದ್ಯುನ್ಮಾನ ವಿಧಾನದಲ್ಲೇ ಮಾಡಬೇಕು ಮತ್ತು ಸದರಿ ವಿದ್ಯುನ್ಮಾನ ಪ್ರಕ್ರಿಯೆಯು ಬುಧವಾರ, ಮಾರ್ಚ್ 08, 2023 (ಬೆಳಗ್ಗೆ 09:00 ಭಾ.ಕಾ.) ಆರಂಭವಾಗಿ ಗುರುವಾರ, ಏಪ್ರಿಲ್ 06, 2023 (ಸಂಜೆ 05:00 ಭಾ.ಕಾ.) ಮುಕ್ತಾಯಗೊಳ್ಳುತ್ತದೆ ಎಂಬುದನ್ನು ಸದಸ್ಯರೆಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕಾಗಿ ಕೋರುತ್ತಿದ್ದೇವೆ.

ಇ–ಮತರದಾನ ಪ್ರಕ್ರಿಯೆಯು ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಲು ಕಂಪನಿಯು ಶ್ರೀ ಗೋಪಾಲಕೃಷ್ಣರಾಜ್ ಎಚ್.ಎಚ್., ವೃತ್ತಿಪರ ಕಂಪನಿ ಸೆಕ್ರೆಟರಿ, ಇವರನ್ನು ಸೂಕ್ಷ್ಮ ಪರಿಶೀಲಕರನ್ನಾಗಿ ನೇಮಿಸಿಕೊಂಡಿದೆ. ಸಿಡಿಎಸ್ಎಲ್, ಈ ಅಂಚೆ ಮತದಾನ ಸೂಚನೆಗಾಗಿ ಒದಗಿಸುವ ಇ–ಮತದಾನ ಸೌಲಭ್ಯವನ್ನು ಏಪ್ರಿಲ್ 06, 2023 ಭಾ.ಕಾ. ಸಂಜೆ 05:00ಕ್ಕೆ ತೆಗೆದುಬಿಡುತ್ತದೆ.

ಯಾವೆಲ್ಲ ಸದಸ್ಯರ ಹೆಸರುಗಳು ಮಾರ್ಚ್ 03, 2023 ರಂದು (ಅಂತಿಮ ದಿನಾಂಕದಂದು) ಸದಸ್ಯರ ರಿಜಿಸ್ಟರಿನಲ್ಲಿ ಇರುತ್ತವೆಯೋ ಅಂತಹವರನ್ನು ಇ–ಮತದಾನದ ಉದ್ದೇಶಕ್ಕಾಗಿ ಪರಿಗಣಿಸಲಾಗುವುದು. ಅಂತಿಮ ದಿನಾಂಕದಂದು ಸದಸ್ಯನಾಗಿರದ ವ್ಯಕ್ತಿಯು ಈ ಸೂಚನೆಯನ್ನು ಮಾಹಿತಿಗಾಗಿ ಮಾತ್ರವೇ ಎಂದು ತಿಳಿಯತಕ್ಕದ್ದು. ಎಂಸಿಎ ಸುತ್ತೋಲೆಗಳ ಪ್ರಕಾರ ಸದರಿ ಸೂಚನೆಯ ಕಾಗದಪ್ರತಿಯನ್ನು ಮತ್ತು ಸ್ವ–ವಿಳಾಸವಿರುವ ಪ್ರೀ–ಪೇಯ್ಡ್ ಬಿಸಿನೆಸ್ ರಿಫ್ಲೈ ಲಕೋಟೆಯನ್ನು ಸದಸ್ಯರಿಗೆ ಕಳುಹಿಸುವುದಿಲ್ಲ. ಶೇರುಗಳನ್ನು ಭೌತಿಕ ರೂಪದಲ್ಲಿ ಹೊಂದಿರುವ ಅಥವಾ ತಮ್ಮ ಇಮೇಲ್ ವಿಳಾಸಗಳನ್ನು ಡಿಪಾಸಿಟರಿಗಳು/ರಜಿಸ್ಟಾರ್ ಮತ್ತು ಶೇರು ವರ್ಗಾವಣೆ ಮರೈವರ್ತಿ (RTA) ಜೊತೆ ನೋಂದಾಯಿಸಿರದ ಸದಸ್ಯರು ತಮ್ಮ ಇಮೇಲ್ ವಿಳಾಸಗಳನ್ನು ಅಂಚೆ ಮತದಾನ ಸೂಚನೆಯಲ್ಲಿ ನೀಡಿರುವ ಸೂಚನೆಗಳ ಪ್ರಕಾರ ನೋಂದಾಯಿಸಿಕೊಳ್ಳಬಹುದು.

ಅಂಚೆ ಮತದಾನ ಸೂಚನೆಯನ್ನು ಕಂಪನಿಯ ವೆಬ್ಸೈಟ್ (www.mindteck.com) ಮತ್ತು ಸಿಡಿಎಸ್ಎಲ್ ಇ–ವೋಟಿಂಗ್ ವೆಬ್ಸೈಟ್ (www.evotingindia.com) ಮೂಲಕವೂ ಡೌನ್ಲೋಡ್ ಮಾಡಿಕೊಳ್ಳಬಹುದು.

ಅಂಚೆ ಮತದಾನದ ಫಲಿತಾಂಶವನ್ನು ಕಂಪನಿಯ ಚೀರ್ಮನ್ ಅಥವಾ ಕಂಪನಿ ಸೆಕ್ರೆಟರಿ ಏಪ್ರಿಲ್ 08, 2023 ರಂದು ಅಥವಾ ಅದರೊಳಗಾಗಿ ಪ್ರಕಟಿಸುತ್ತಾರೆ ಮತ್ತು ಅಂದೇ ಅದನ್ನು ಸ್ಟಾಕ್ ಎಕ್ಸ್ ಚೇಂಜುಗಳಿಗೆ, ಸಿಡಿಎಸ್ಎಲ್, RTA ಗಳಿಗೆ ತಿಳಿಯಪಡಿಸಲಾಗುವುದು, ಜೊತೆಗೆ ಕಂಪನಿಯ ವೆಬ್ಸೈಟ್ನಲ್ಲೂ (www.mindteck.com) ಪ್ರಕಟಿಸಲಾಗುವುದು.

ವಿದ್ಯುನ್ಮಾನ ಸೌಲಭ್ಯದ ಮೂಲಕ ಮತದಾನ ಮಾಡುವ ಕುರಿತಂತೆ ಏನೇ ದೂರುಗಳಿದ್ದರೂ ಶ್ರೀ ರಾಕೀಶ್ ದಲ್ಲಿ, ಮ್ಯಾನೇಜರ್, ಸೆಂಟ್ರಲ್ ಡಿಪಾಸಿಟರಿ ಸರ್ವೀಸಸ್ (ಇಂಡಿಯಾ) ಲಿಮಿಟೆಡ್ (CDSL), 'ಎ' ವಿಂಗ್, 25ನೇ ಮಹಡಿ, ಮ್ಯಾರಥಾನ್ ಫ್ಯೂಚರೆಕ್ಸ್, ಮಫತ್ಲಾಲ್ ಮಿಲ್ ಕಾಂಪೌಡ್ಸ್, ಎನ್.ಎಂ. ಜೋಶಿ ಮಾರ್ಗ್, ಲೋವರ್ ಪರೇಲ್ (ಈಸ್ಟ್), ಮುಂಬೈ–400013, ಇವರಿಗೆ ಕಳುಹಿಸಬಹುದು ಅಥವಾ helpdesk.evoting@cdslindia.comಗೆ ಇಮೇಲ್ ಕಳುಹಿಸಬಹುದು ಅಥವಾ 022-23058542/43 ಸಂಖ್ಯೆಗೆ ಕರೆ ಮಾಡಬಹುದು

ಎನೇ ಪ್ರಶ್ನೆಗಳಿದ್ದರೂ ಸದಸ್ಯರು ದಯವಿಟ್ಟು ಸಂಪರ್ಕಿಸಿ: ಶ್ರೀ ರವೀಂದ್ರ ಉಟೇಕರ್, ಪ್ರೆಸಿಡೆಂಟ್, ಯೂನಿವರ್ಸಲ್ ಕ್ಯಾಪಿಟಲ್ ಸೆಕ್ಯುರಿಟಿಸ್ ಪ್ರೈವೇಟ್ ಲಿಮಿಟೆಡ್, ಯೂನಿಟ್: ಮೈಂಡ್ಟೆಕ್ (ಇಂಡಿಯಾ) ಲಿಮಿಟೆಡ್, ಸಿ 101, 247 ಪಾರ್ಕ್, ಎಲ್ಐಎಸ್ ರೋಡ್, ವಿಕ್ರೋಲಿ ವೆಸ್ಟ್, ಮುಂಬೈ– 400083, ದೂರವಾಣಿ: 022-2820 7203-05, ಇಮೇಲ್: info@unisec.in

ಮೈಂಡ್ಟೆಕ್ (ಇಂಡಿಯಾ) ಲಿಮಿಟೆಡ್ ಪರವಾಗಿ

ಸಳ: ಬೆಂಗಳೂಗು ಶಿವರಾಮ ಅಡಿಗ ಎಸ್. ದಿನಾಂಕ: ಮಾರ್ಚ್ 06, 2023 ವಿ.ಪಿ.–ಲೀಗಲ್ ಮತ್ತು ಕಂಪನಿ ಸೆಕ್ಕೆಟರಿ

ನಂ.:ಕಾನಿಇಂ/ಗ್ರಾಕುನಿ&ನೈವಿ/ಕಾರವಾರ/ಪಿಬಿ–1/ಅಲ್ಪಾವಧಿ ಟೆಂಡರ/JJM/2022–23/2433 ದಿನಾಂಕ: 04.03.2023

ಕಛೇರಿಯಿಂದ ಕಛೇರಿ ವೇಳೆಯಲ್ಲಿ ಪಡೆಯಬಹುದು.

RADK/KSMCA/1089/ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕಾರವಾರ (ಉ.ಕ. ಜಿಲ್ಲೆ)

ಕರ್ನಾಟಕ 🐉 ಸರ್ಕಾರ

ಕಾರ್ಯನಿರ್ವಾಹಕ ಅಭಿಯಂತರರು,

ಪಂಚಾಯತ್ ರಾಜ್ ಇಂಜಿನೀರಿಂಗ್ ವಿಭಾಗ, ಬೆಳಗಾವಿ

ಕ್ಕಸಂ.:ಪಂರಾಇಂ/ವಿಬೆ/ಪಿಬಿ-1/ಟೆಂಡರ-52/2022-23/ ದಿನಾಂಕ: 04-03-2023 ಗುತ್ತಿಗೆ ಆಹ್ರಾನ ಪ್ರಕಟಣೆ (ಇ–ಪ್ರೊಕ್ಯೂರ್ಮೆಂಟ್)

ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ್ರಾಜ್ ಇಂಜಿನೀಯರಿಂಗ್ ವಿಭಾಗ, ಬೆಳಗಾವಿ ಅಡಿಯಲ್ಲಿ ಐಟಂವಾರು ಗುತಿಗೆಗಳನ್ನು ಇ–ಮೊಕ್ಕೂರ್ಮೆಂಟ್ ವೇದಿಕೆ ಮೂಲಕ ಪಂಚಾಯತ್ರಾಜ್ ಇಂಜಿನೀಯರಿಂಗ್ ಇಲಾಖೆಯ ಚಾಲಿ ನೋಂದಾಯಿತ ಗುತ್ತಿಗೆದಾರರಿಗಾಗಿ ಸ್ಪ್ಯಾಂಡರ್ಡ ಟೆಂಡರ ಡಾಕ್ಯೂಮೆಂಟ್ ಕೆ.ಡಬ್ಲ್ಯೂ-3&4 ರಲ್ಲಿ ಒಟ್ಟು 12 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು ಗರಿಷ್ಟ ಅಂದಾಜು ಮೊತ್ತ ರೂ. 250.00 ಲಕ್ಷಗಳು ಹಾಗೂ ಕನಿಷ್ಟ ಅಂದಾಜು ಮೊತ ರೂ. 70.00 ಲಕ್ಷಗಳು ಇರುತ್ತವೆ. ಹಾಗೂ ಗರಿಷ್ಠ ಹಾಗೂ ಕನಿಷ್ಠ ಮುಂಗಡ ಠೇವಣಿ ಮೊತ್ತ ಅನುಕ್ರಮವಾಗಿ ರೂ 3.75 ಲಕ್ಷಗಳು ಹಾಗೂ ರೂ. 1.40 ಲಕ್ಷಗಳು ಇರುತ್ತದೆ. ಆಕ್ಷೇಪಣೆಗಳಿದ್ದಲ್ಲಿ ಖುದ್ದಾಗಿ ಕಚೇರಿಗೆ ಹಾಜರಾಗಿ ಸಲ್ಲಿಸುವ ಕೊನೆಯ ದಿನಾಂಕ: 10-03-2023 ಸಂಜೆ 17.28ರೊಳಗಾಗಿ, ಗುತ್ತಿಗೆದಾರರಿಂದ ಅರ್ಜಿಗಳನ್ನು ಆನ್ ಲೈನ್ ಮೂಲಕ ಮನವಿ ಮಾಡಿಕೊಳ್ಳುವ ಕೊನೆಯ ದಿನಾಂಕ: 12-03-2023 ಸಂಜೆ 17.30 ಗಂಟೆಯವರೆಗೆ, ಹಾಗೂ ತಾಂತ್ರಿಕ ಬಿಡ್ ತೆರೆಯುವ ದಿನಾಂಕ: 14-03-2023 ರಂದು 11.00 ಗಂಟೆಗೆ ಹಾಗೂ ಆರ್ಥಿಕ ಬಿಡ್ ತೆರೆಯುವ ದಿನಾಂಕ: 14-03-2023 ರಂದು 11.30 ಗಂಟೆಗೆ ಇರುತ್ತದೆ. ಪರಿಷ್ಕೃತ ವೇಳಾ ಪಟ್ರಿ/ತಿದ್ದುಪಡಿಗಳು/ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಗುತ್ತಿಗೆದಾರರು ಈ ಕೆಳಗೆ ಸಹಿ ಮಾಡಿದವರ ಕಚೇರಿಯಲ್ಲಿ ಹಾಗೂ ಅಂತರ್ಜಾಲದ ಮೂಲಕ ವೆಬ್ಸೈಟ್ ವಿಳಾಸ www.eproc.karnataka. gov.inರಲ್ಲಿ ಪಡೆಯಬಹುದು.

ಸಹಿ/- ಕಾರ್ಯನಿರ್ವಾಹಕ ಅಬಿಯಂತರು. ಪಂ.ರಾ.ಇಂ. ವಿಭಾಗ, ಬೆಳಗಾವಿ DIPR/BGM/RO-NO-1963/2022-23

ಪುರಸಭಾ ಕಾರ್ಯಾಲಯ, ಬೊಮ್ಮಸಂದ್ರ ಅತ್ತಿಬೆಲೆ ಹೋಬಳಿ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ–560 099 ಘೋನ್: 080–27834655, E-Mail: itstaff_ulb_bommasandra@yahoo.com

ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್ಮೆಂಟ್ ಮೂಲಕ ಮಾತ್ರ) (ಸ್ಟ್ಯಾಂಡರ್ಡ್ ಡಾಕ್ಯೂಮೆಂಟ್ KWರ ನಿಬಂಧನೆಗಳಂತೆ ಅರ್ಜಿ ಆಹ್ವಾನಿಸಲಾಗಿದೆ)

2022–23ನೇ ಸಾಲಿನ ಬೊಮ್ಮಸಂದ್ರ ಮರಸಭಾ ನಿಧಿ ಅನುದಾನದಡಿ, ಒಟ್ಟು 06 ಕಾಮಗಾರಿಗಳ ಒಟ್ಟು ಮೊತ್ತ ರೂ. 73.75 ಲಕ್ಷಗಳಿಗೆ ಐಟಂವಾರು ಮತ್ತು ಇ–ಪ್ರೊಕ್ಯೂರ್ಮೆಂಟ್ನ್ ಏಕ–ಲಕೋಟೆ ಪದ್ಧತಿಯಲ್ಲಿ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟ ಅರ್ಹ ಗುತಿಗೆದಾರರಿಂದ ಟೆಂಡರ್ ಆಹಾನಿಸಲಾಗಿದೆ. ಇ–ಪ್ರೊಕ್ಕೂರ್ಮೆಂಟ್ ವೆಬ್ಸೈಟ್ <u>www.eproc.karnataka.gov.in</u> ಮೂಲಕ ಟೆಂಡರ್ ಸಲ್ಲಿಸುವುದು.

ಇ–ಪ್ರೊಕ್ಕೂರ್ಮೆಂಟ್ ಮುಖಾಂತರ ಟೆಂಡರ್ಗಳನ್ನು ಸಲ್ಲಿಸಲು ಕೊನೆಯ ನಿನಾಂಕ: 21.03.2023ರ ಸಮಯ 17:00 ಗಂಟೆಯವರೆಗೆ. ಟೆಂಡರ್ ತೆರೆಯುತ ದಿನಾಂಕ: 23.03.2023ರ ಸಮಯ 17:30 ಗಂಟೆಗೆ. ಹೆಚ್ಚಿನ ವಿವರಗಳಿಗಾಗಿ : (itstaff_ulb_bommasandra@yahoo.com) ಅಥವಾ ಪುರಸಭೆಯ ಅಭಿಯಂತರರನ್ನು ಸಂಪರ್ಕಿಸುವುದು.

ಪುರಸಭೆ, ಬೊಮ್ಮಸಂದ್ರ ವಾಸಾಸಂಇ/ವಾಪ್ರ/ಜೆಎ/5107/2022-23 ಪುರಸಭೆ, ಬೊಮ್ಮಸಂದ್ರ

(ಕರ್ನಾಟಕ ಸರ್ಕಾರ) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕಾರ್ಯಪಾಲಕ ಅಭಿಯಂತರವರ ಕಚೇರಿ, ಹಾಸನ ವಿಭಾಗ, ಹಾಸನ, Ph:08172-261640 Email ID:eerdwsd.hsn@gmail.com ಏಕ ಹಾಗೂ ದ್ವಿ-ಲಕೋಟೆ ಪದ್ಧತಿಯಲ್ಲಿಅಲ್ಪಾವದಿ ಟೆಂಡರ್

ಪ್ರಕಟಣೆ:26/2022-23 ದಿನಾಂಕ:04.03.2023 ಕರ್ನಾಟಕ ಸರ್ಕಾರದ ರಾಜ್ಯಪಾಲರ ಪರವಾಗಿ ಕಾರ್ಯಪಾಲಕ ಇಂಜಿನಿಯರ್. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಹಾಸನ ವಿಭಾಗ, ಹಾಸನ ರವರಿಂದ 2021–22 ಹಾಗೂ 2022–23 ನೇ ಸಾಲಿನಲ್ಲಿ JJM ಯೋಜನೆಯಡಿ ಅನುಮೋದನೆಯಾಗಿರುವ ಹಾಸನ ಹಾಗೂ ಸಕಲೇಶಮರ ತಾಲ್ಲೂಕಿನ ಕಾಮಗಾರಿಗಳು ಹಾಗೂ 2022–23 ನೇ ಸಾಲಿನಲ್ಲಿ ಶಿವಮೊಗ್ಗ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಡಿ ಹಾಸನ ನಗರ ವ್ಯಾಪ್ತಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದ ಅನುಮೋದನೆಯಾ ಗಿರುವ ಹಾಸನ ತಾಲ್ಲೂಕಿನ ಕಾಮಗಾರಿಗಳಿಗೆ ಈ ಕೆಳಕಂಡಂತೆ ಟೆಂಡರ್ನ್ನು ಆಹ್ತಾನಿಸಲಾಗಿರುತ್ತದೆ. ಹಾಸನ ತಾಲ್ಲೂಕಿನ 41 ಕಾಮಗಾರಿಗಳು (ಸಾಮಾನ್ಯ– 31), (ಪರಿಶಿಷ್ಣ ಜಾತಿ–06, ಪರಿಶಿಷ್ಣ ಪಂಗಡ–04) ಸಕಲೇಶಮರ ತಾಲ್ಲೂಕಿನ 91 ಕಾಮಗಾರಿಗಳು (ಸಾಮಾನ್ಯ–58), (ಪರಿಶಿಷ್ಟ ಜಾತಿ–25, ಪರಿಶಿಷ್ಟ ಪಂಗಡ– 08)ಏಕ–ಲಕೋಟೆ ಪದ್ಧತಿ ಕಾಮಗಾರಿಗಳು ಹಾಸನ ತಾಲ್ಲೂಕಿನ 11 ಹಾಗೂ ಸಕಲೇಶಪುರ 45 ಕಾಮಗಾರಿಗಳು ದ್ವಿ–ಲಕೋಟೆ ಪದ್ಧತಿ ಕಾಮಗಾರಿಗಳು ಪ್ಯಾಕೇಜ್ಗಳು-30:ಹಾಸನ ತಾಲ್ಲೂಕಿನ 108 ಕಾಮಗಾರಿಗಳು (ಸಾಮಾನ್ಯ ವರ್ಗ) ಪ್ಯಾಕೇಜ್ಗಳು–46 : ಸಕಲೇಶಮರ ತಾಲ್ಲೂಕಿನ 70 ಕಾಮಗಾರಿಗಳು (ಸಾಮಾನ್ಯ ವರ್ಗ) ಸದರಿ ಕಾಮಗಾರಿಗಳಿಗೆ ಏಕ ಲಕೋಟೆ ಮತ್ತು ದ್ವಿ–ಲಕೋಟೆ ಪದ್ಧತಿಯಲ್ಲಿ ಗ್ಷರ್ಧಾತ್ಮಕ ಟೆಂಡರ್ನ್ನು e- procurement portal ಅಂತರ್ಜಾಲದಲ್ಲಿ ಕರೆಯಲಾಗಿದ್ದು, ಟೆಂಡರ್ನ್ನು ನಿಗಧಿತ ನಮೂನೆಗಳನ್ನು ದಿನಾಂಕ:04–03– 2023 ರ ಸಂಜೆ 5.30 ರಿಂದ www.e-procurement.karnataka. gov.in ನಲ್ಲಿ Download ಮಾಡಿ ಅವಶ್ಯಕ ಮಾಹಿತಿಗಳೊಂದಿಗೆ ಅಪ್ಲೋಡ್| ಮಾಡಬಹುದಾಗಿರುತ್ತದೆ. ದಿನಾಂಕ 06–03–2023 ರವರೆಗೆ ಗುತ್ತಿಗೆದಾರರು ಕಛೇರಿ ವೇಳೆಯಲ್ಲಿ ಸಂಪರ್ಕಿಸಿ ಯಾವುದೇ ಮಾಹಿತಿಯನ್ನು ಪಡೆಯಬಹುದಾ ಗಿರುತ್ತದೆ. ದಿನಾಂಕ: 07–03–2023 ರಂದು ಪೂರ್ವಾಹ್ನ 11.00 ಗಂಟೆಗೆ ಈ ಕಛೇರಿಯಲ್ಲಿ ಸದರಿ ಯೋಜನೇಯ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದ್ದು, ಆಸಕ್ತ ಗುತ್ತಿಗೆದಾರರು ಭಾಗವಹಿಸಬಹುದಾಗಿರುತ್ತದೆ. ಸ್ಥಳ| ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ೈರ್ಮಲ್ಯ ವಿಭಾಗ, ಹಾಸನ ಜಿಲ್ಲಾ ಪಂಚಾಯತ್ ಕಟ್ರಡ, ಎನ್.ಆರ್ ವೃತ್ತ ಹಾಸನ. ದಿನಾಂಕ: 14-02-2023 ರಂದು ಸಂಜೆ 17-00 ಘಂಟೆಯ ನಂತರ |ತಾಂತ್ರಿಕ ಬಿಡ್ನ್ನು ತೆರೆಯಲಾಗುವುದು. ಅರ್ಹರಾದ ಗುತ್ತಿಗೆದಾರರ ಆರ್ಥಿಕ| ಬಿಡ್ನ್ಸ್ ದಿನಾಂಕ: 15-02-2023 ರ ಸಂಜೆ 17-30 ಗಂಟೆಯ ನಂತರ ತೆರೆಯಲಾಗುವುದು. ಒಂದು ವೇಳೆ ತಿದ್ದುಪಡಿ ಉಂಟಾದಲ್ಲಿ ಸದರಿ ತಿದ್ದುಪಡಿಯನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುವುದು. ಎಲ್ಲಾ ಟೆಂಡರ್ಗಳನ್ನು ಅಥವಾ ಯಾವುದಾದರೂ ಒಂದು ಟೆಂಡರ್ನ್ನು ಯಾವುದೇ ಕಾರಣ ನೀಡದೇ ತಿರಸ್ಕರಿಸುವ ಹಕ್ಕನ್ನು ಕಾಯ್ದಿರಿಸಲಾಗಿದೆ.

ಸಹಿ/- ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಹಾಸನ ವಿಭಾಗ,ಹಾಸನ



ASM TECHNOLOGIES LIMITED

Registered Office: 80/2, Lusanne Court, Richmond Road, Bangalore, Karnataka - 560 025, India Tel: +91 80 6696 2300 / 2301 Website: www.asmltd.com E-mail: info@asmltd.com Contact Person: Ms. Vanishree Kulkarni, Company Secretary and Compliance Officer;

This is only an advertisement for information purposes and not publication, distribution or release directly outside India. This is not an announcement for the offer document. All capitalized terms used and not defined here shall have the same meaning assigned to them in the Letter of Offer dated February15, 2022 filed with BSE Limited ("BSE") (BSE hereinafter referred to as "Stock Exchange".)

FIRST AND FINAL CALL MONEY NOTICE TO THE HOLDERS OF PARTLY PAID-UP EQUITY SHARES (ISIN: IN9867C01018) HELD AS ON THE RECORD DATE i.e. TUESDAY, FEBRUARY 21, 2023

In terms of the provisions of the Companies Act, 2013 read with the relevant rules made thereunder, the Letter of Offer dated February 15, 2022, the First and Final Call Notice has been sent in electronic mode to holders of partly paid-up equity shares ("Shareholders"), whose e-mail addresses are registered with the Company or its Registrar and Transfer Agent - Kfin Technologies Limited ("RTA") or the Depository Participant(s) as on the Record Date i.e., Tuesday, February 21, 2023. The First and Final Call Notice along with the detailed instructions and payment slip are also available on the Company's website at www.asmltd.com. Further, physical copies of the First and Final Call Notice along with the detailed instructions and payment slip are being sent to those shareholders: (a) who have not registered their e-mail address with the Company or its RTA or Depository Participant(s); OR (b) who have specifically registered their request for the hard copy of the same. The Company has completed the dispatch on March

The Board of Directors of the Company ("Board"), at their meeting held on February 08, 2023, had fixed Tuesday, February 21, 2023 as the Record Date for the purpose of determining the holders of partly- paid equity shares to whom the notice for First and Final Call would be sent. The Company has intimated the Record Date the Stock Exchange on February 08, 2023.

Accordingly, the First and Final Call Notice has been served providing the details below

The strain gry, and the state and state state state great and state state great and state state state great and state great gr				
Payment Period	From	То	Duration	
r dymont r onod	March 20, 2023	April 05, 2023	15 (Fifteen) Days	
	1) Online ASBA ⁽¹⁾	Through the website of SCSBs(2)		
	2) Physical ASBA ⁽¹⁾	A ⁽¹⁾ By submitting physical application to the Designated Branch of SCSBs(2)		
Modes of payment	3) Online ⁽¹⁾	Using the 3-in-1 online trading-demat-bank account wherever offered by brokers		

(1) Available only for shareholders holding shares in Demat Mode

(2) Please visit https://www.sebi.gov.in/sebiweb/other/OtherAction.do?doRecognisedFpi=yes&intmld=35 to refer to the list of existing SCSBs [Self Certified Syndicate Banks1

(3) Only for resident shareholders

In accordance with the SEBI circular no. SEBI/HO/CFD/DIL1/CIR/238/2020 dated December 8, 2020, shareholders can also make the First and Final Call Money payment by using the facility of linked online trading-demat-bank account [3-in-1 type accounts], provided by some of the brokers. Shareholders must log into their demat account and under the relevant section proceed with the payment for First and Final Call Money of ASM Technologies Limited. Shareholders are requested to check with their respective brokers for exact process to be followed. Shareholders may please note that this payment method can be used only if the concerned broker has made this facility available to their customer. The Company or Registrar will not be responsible for non-availability of this payment method to the shareholders.

Shareholders may please note that, failure to pay the First and Final Call Money, as aforesaid if determined by the Board of Directors of the Company may render the partly paid-up equity shares and the amount already paid thereon liable for forfeiture accordance with the provisions of the Companies Act, 2013 ("Act"), the Articles of Association of the Company and the Letter of Offer.

The ISIN IN9867C01018 representing partly paid-up equity shares of face value ₹10/- each (₹3.00 paid up) has been suspended by the BSE Limited effective February 21, 2023. Further, the ISIN IN9867C01018 representing partly paid-up equity shares of face value ₹10/- each (₹3.00 paid up) has been suspended by National Securities Depository Limited ("NSDL") and Central Depository Services Limited ("CDSL") effective February 22, 2023.

The process of corporate action for converting the partly paid-up equity shares to the fully paid-up equity shares under the present ISIN IN9867C01018 for the existing fully paid-up equity shares, allotted by the depositories, is estimated to be completed within two to three weeks from the last date of payment of the First and Final Call Money stipulated under this advertisement and the First and Final Call Money Notice. Upon completion of the corporate action, the partly paid-up equity shares shall be converted into fully paid-up equity shares and would be credited to ISIN INE867C01010, allotted by NSDL/CDSL

In case of non-receipt of the First and Final Call Notice, shareholders can request by e-mail or letter, for the duplicate First and Final Call Notice to the Registrar, or may also download the same from the Company's website: www.asmltd.com or the Registrar's website: www.kfintech.com. In such a case, however, the shareholder has to fill the DP ID-Client ID, number of partly paid-up equity shares held and amount payable towards the First and Final Call Money;

This advertisement does not constitute an offer of, or a solicitation of an offer to purchase, any securities of ASM Technologies Limited in any jurisdiction where offers or solicitations are not permitted by law. The information is solely intended for distribution to, and use by, the Shareholders only and is not to be reproduced, transmitted or distributed to any other person;

The Shareholder must mention in the Application, his/her PAN number allotted under the Income Tax Act, 1961

vi. All correspondences in this regard may be addressed to

Kfin Technologies Limited

(formerly known as "Kfin Technologies Private Limited") Selenium Tower B, Plot no. 31 and 32, Financial District, Nanakramguda, Rangareddi - 500032, Telengana, India

2022-23/1823 & 1824

ಣಸಾಇ/ಸನಿಉ/ಕೆಎಸ್ಎಂಸಿಎ/978/

ಆಹ್ರಾನಿಸಲಾಗಿದ್ದು ವಿವರಗಳು ಕೆಳಕಂಡಂತಿರುತ್ತದೆ

Contact Person: Murali M. Krishna Tel: +91 40 6716 2222; E-mail id: asmltd.rights@kfintech.com

Date: March 06, 2022 Place: Bangalore

For ASM Technologies Limited Vanishree Kulkarni Company Secretary and Compliance Officer

ಕರ್ನಾಟಕ ನೀರಾವರಿ ನಿಗಮ ನಿಯಮಿತ

ದಿನಾಂಕ: 04-03-2023



ಕರ್ನಾಟಕ ರೇಷೆ ಮಾರಾಟ ಮಂಡಳಿ ನಿಯಮಿತ (ಕರ್ನಾಟಕ ಸರ್ಕಾರದ ಒಂದು ಉದ್ಯಮ)

ನಂ. 14, ರೇಷ್ಠೆ ಭವನ, 1ನೇ & 2ನೇ ಮಹಡಿ, ವಾಟಾಳ್ ನಾಗರಾಜ್ ರಸ್ತೆ ಓಕಳೀಪುರಂ, ಬೆಂಗಳೂರು–21 ದೂರವಾಣಿ:080–23120154, 23120155, ಇ–ಮೇಲ್ : ksmblt@gmail.com ಸಂಖ್ಯೆ: ಕರೇಮಾಮ/ಹಣಕಾಸು/ಆ.ನೇ/2022-23/407

ಅಧಿಸೂಚನೆ: ಆಂತರಿಕ ಲೆಕ್ಕ ಪರಿಶೋಧಕರ ನೇಮಕಾತಿ ಕುರಿತು

ಕರ್ನಾಟಕ ರೇಷ್ಠೆ ಮಾರಾಟ ಮಂಡಳಿಯು ಕರ್ನಾಟಕ ಸರ್ಕಾರದ ಒಂದು ಉದ್ಯಮವಾಗಿದ್ದು, ಕಂಪನಿ ಕಾಯಿದೆ 1956ರ ಅಡಿಯಲ್ಲಿ ನೋಂದಾಯಿತ ಸಂಸ್ಥೆಯಾಗಿರುತ್ತದೆ. 2023–24ನೇ ಸಾಲಿಗೆ ಆಂತರಿಕ ಲೆಕ್ಕ ಪರಿಶೋಧಕರನ್ನು

ಆಸಕ್ತಿಯುಳ್ಳ ಚಾರ್ಟರ್ಡ್ ಅಕೌಂಟೆಂಟ್ರವರು ತಮ್ಮ ಸಂಕ್ಷಿಪ್ತ ದರಪಟ್ಟಿಗಳನ್ನು ಮುಚ್ಚಿದ ಲಕೋಟೆಗಳಲ್ಲಿ ಸಲ್ಲಿಸುವುದು, ಹೆಚ್ಚಿನ ವಿವರಗಳಿಗಾಗಿ ಮಂಡಳಿಯ ನೋಂದಾಯಿತ ಕಛೇರಿಯಾದ **ಕರೇಮಾಮ, ನಂ 14, 1ನೇ ಮತ್ತು** 2ನೇ ಮಹಡಿ, ರೇಷ್ಠೆ ಭವನ, ವಾಟಾಳ್ ನಾಗರಾಜ್ ರಸ್ತೆ, ಓಕಳೀಮರಂ, ಬೆಂಗಳೂರು–560 021. ಕಛೇರಿ ಸಮಯ ಬೆಳಿಗ್ಗೆ 10:00 ರಿಂದ ಸಂಜೆ 5:30ರ ರೊಳಗೆ ಸಂಪರ್ಕಿಸುವುದು.

ವಿವರ ಪಡೆಯಲು ಕೊನೆಯ ದಿನಾಂಕ: 17.03.2023 ಮತ್ತು ದರಪಟ್ಟಿಯನ್ನು ಸಲ್ಲಿಸುವ ಕೊನೆಯ ದಿನಾಂಕ: 23.03.2023 ಪ್ರಧಾನ ವ್ಯವಸ್ಥಾಪಕರು, ವಾಸಾಸಂಇ/ವಾಪ/ಜಿಎ/5104/2022-23

ಓದುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸಾರ್ಹವಾದವು. ಆದರೆ ಅದರಲ್ಲಿ ಪ್ರತಿಪಾದಿತವಾದ ವಸ್ತು, ವಿಷಯ ವಿಚಾರಗಳು ಜಾಹೀರಾತುದಾರರ ಅಭಿಪ್ರಾಯ ಆಗಿರುತ್ತವೆಯೇ ಹೊರತು ಪತ್ರಿಕೆಯ ಅಭಿಪ್ರಾಯವಾಗಿರುವುದಿಲ್ಲ.

-ಜಾಹೀರಾತು ವ್ಯವಸ್ಥಾಪಕರು



ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್,

ಲೋಕೋಪಯೋಗಿ ಇಲಾಖೆ, ಬೆಂಗಳೂರು ವಿಭಾಗ, 2ನೇ ಮಹಡಿ, ಲೋ.ಇ.ಪೂರಕ ಕಟ್ಟಡ, ಕೆ.ಆರ್.ವೃತ್ತ, ಬೆಂಗಳೂರು-01 ದೂರವಾಣಿ: 080-22133370, ಫ್ಯಾಕ್ಸ್: 080-22133365 ಸಂಖ್ಯೆ: 60/2022-23 ದಿನಾಂಕ: 04.03.2023

ಟೆಂಡರ್ ಪ್ರಕಟಣೆ

ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಬೆಂಗಳೂರು ವಿಭಾಗ, ಬೆಂಗಳೂರು ರವರು ಕರ್ನಾಟಕ ರಾಜ್ಯಪಾಲರ ಪರವಾಗಿ ಕೆ.ಟಿ.ಪಿ.ಪಿ. 2000 ರನ್ನಯ ಮತ್ತು ಸ್ಪಾಂಡರ್ಡ್ ಟೆಂಡರ್ ಡಾಕ್ಯೂಮೆಂಟ್ ನಿಯಮದಂತೆ ಕರ್ನಾಟಕ ಸರ್ಕಾರದ ಇ-ಪ್ರೊಕ್ನೂರ್ಮೆಂಟ್ ಪೋರ್ಟಲ್ ಮೂಲಕ ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಣಿ ಮಾಡಿದ ಅರ್ಹ ಟೆಂಡರ್ದಾರರಿಂದ ಒಂದು ಎರಡು ಲಕೋಟೆ ಪದ್ಧತಿಯಲ್ಲಿ ಟೆಂಡರ್ನ್ನು ಆಹ್ವಾನಿಸಲಾಗಿದೆ. ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿನ **ಹೊಸಕೋಟೆ ಮತ್ತು** ದೇವನಹಳ್ಳಿ ಉಪವಿಭಾಗಗಳಿಗೆ ಸಂಬಂಧಿಸಿದಂತೆ 04 ಸಂಖ್ಯೆಯ (ರೂ. 20.00 ರಿಂದ 200.00 ಲಕ್ಷಗಳ) ಕಾಮಗಾರಿಗಳಿಗೆ ಟೆಂಡರ್ ಪ್ರಕಟಣೆಯನ್ನು ಹೊರಡಿಸಿದ್ದು, ಕಾಮಗಾರಿಯ ವಿವರಗಳನ್ನು ಮೇಲ್ಕಂಡ ಕಛೇರಿಯ ವಿಳಾಸದಲ್ಲಿ ಪಡೆಯಬಹುದಾಗಿರುತ್ತದೆ. ಟೆಂಡರ್ ಪ್ರಕ್ರಿಯೆಗೆ ಈ ಕೆಳಕಂಡಂತೆ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಕಾಮಗಾರಿಗಳ ಇ.ಎಂ.ಡಿ ಮೊತ್ತವನ್ನು ಮತ್ತು ಟೆಂಡರ್ ಪ್ರೋಸಸಿಂಗ್ ಶುಲ್ಕವನ್ನು ಇ–ಪೋರ್ಟಲ್(https://eproc.karnataka.gov.in) ನಲ್ಲಿ ಸೂಚಿಸಲಾಗಿದೆ.

- 1. ಟೆಂಡರ್ ಡಾಕ್ಯೂಮೆಂಟ್ಗಳನ್ನು ಸರ್ಕಾರದ ಇ–ಪ್ರೊಕ್ಯೂರ್ಮೆಂಟ್ ಪೋರ್ಟಲ್ ನಿಂದ ಡೌನ್ ಲೋಡ್ ಮಾಡಿಕೊಳ್ಳಲು ನಿಗದಿಪಡಿಸಿರುವ ದಿನಾಂಕ: 04.03.2023 ರಿಂದ.
- 2. ಟೆಂಡರ್ಗಳನ್ನು ಆನ್ಲೈನ್ನಲ್ಲಿ ಇ–ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿ: 13.03.2023 ಬೆಳಿಗ್ಗೆ 11.00
- ಟೆಂಡರ್ಗಳನ್ನು ಇ–ಪ್ರೊಕ್ಕೂರ್ಮೆಂಟ್ ಮೂಲಕ ತೆರೆಯುವ ದಿನಾಂಕ 14.03.2023 ಬೆಳಿಗ್ಗೆ 11.30 ಗಂಟೆಗೆ ಅಥವಾ ಮುಂದೆ ತಿಳಿಸಬಹುದಾದ ದಿನಾಂಕ ಮತ್ತು ಸಮಯ.

ಹೆಚ್ಚಿನ ವಿವರಗಳಿಗಾಗಿ ಈ ಕಛೇರಿಯನ್ನು ಸಂಪರ್ಕಿಸುವುದು. ಸಹಿ/- ಕಾರ್ಯಪಾಲಕ ಅಭಿಯಂತರರು

ವಾಸಾಸಂಇ/ಉನಿ-ಸಿ.ಪಿ/5097/ಎಂಸಿಎ/2022-23

ಗಂಟೆಗೆ (7) ಹೆಚ್ಚಿನ ವಿವರಗಳಿಗಾಗಿ http://eproc.karnataka.gov.in, ಅಂರ್ತಜಾಲ ಅಥವಾ ಕಾರ್ಯಪಾಲಕ ಇಂಜಿನಿಯರ್, ಕನೀನಿನಿ, ವಾರಾಹಿ ಯೋಜನಾ ವಿಭಾಗ, ಇವರನ್ನು ಸಂಪರ್ಕಿಸುವುದು. (8) ಟೆಂಡರ್ ಪ್ರಕಟಣೆಯಲ್ಲಿ ಯಾವುದೇ ತಿದ್ದುಪಡಿ, ಮಾರ್ಪಾಡು ಅಥವಾ ಇತರ ಬದಲಾವಣೆಗಳಿದ್ದಲ್ಲಿ,

www.eproc.karnataka.gov.in ವೆಬ್ಸೈಟ್ ನಲ್ಲಿ ಪ್ರಚುರಪಡಿಸಲಾಗುವುದು.

(ಕರ್ನಾಟಕ ಸರ್ಕಾರದ ಒಂದು ಉದ್ಯಮ)

ಕಾರ್ಯಪಾಲಕ ಇಂಜಿನಿಯರ್ ರವರ ಕಟೇರಿ ವಾರಾಹಿ ಯೋಜನಾ ವಿಬಾಗ

ಸಿದ್ದಾಮರ, ಉಡುಪಿ ಜಿಲ್ಲೆ. 576229 E-mail: eevpzone@gmail.com

(ಇ–ಪ್ರಕ್ಯೂರ್ ಮೆಂಟ್ ವೇದಿಕೆ) (Two tender document system)

ವಾರಾಹಿ ಯೋಜನಾ ವಿಭಾಗದ ಕಾರ್ಯ ವ್ಯಾಪ್ತಿಯಡಿ ಬರುವ ಕಾಮಗಾರಿಗಳಿಗೆ ಇ-

ಪ್ರಕ್ಯೂರ್ಮೆಂಟ್ ವೇದಿಕೆಯಲ್ಲಿ ಸಂಬಂಧಪಟ್ಟ ಗುತ್ತಿಗೆದಾರರಿಂದ ಟೆಂಡರ್ನ್ನು

(1) ಗುತ್ತಿಗೆದಾರರು www.eproc.karnataka.gov.in ಅಂರ್ತಜಾಲದ ಮೂಲಕ

ಟೆಂಡರಿನಲ್ಲಿ ಭಾಗವಹಿಸಬಹುದು. (2) ಟೆಂಡರಿಗಿಟ್ಟ ಮೊತ್ತ ರೂ. 349.04 & 247.93

ಲಕ್ಷಗಳು (3) ಗುತ್ತಿಗೆದಾರರು ಅಂರ್ತಜಾಲದ ಮೂಲಕ ಇ–ಪ್ರಕ್ಯೂರ್ಮೆಂಟ್

ವೇದಿಕೆಯಲ್ಲಿ ಟೆಂಡರಿನಲ್ಲಿ ಭಾಗವಹಿಸಬಹುದಾದ **ದಿನಾಂಕ: 06.03.2023** (4)

|ಗುತ್ತಿಗೆದಾರರು ಟೆಂಡರ್ ಬಗ್ಗೆ ಸ್ಪಷ್ಟೀಕರಣ ಕೇಳಲು **ದಿನಾಂಕ: 10.03.2023** (5)

ಗುತ್ತಿಗೆದಾರರು ಅಂರ್ತಜಾಲದ ಮೂಲಕ ಇ–ಪ್ರಕ್ಕೂರ್ಮೆಂಟ್ ವೇದಿಕೆಯಲ್ಲಿ

ಟೆಂಡರಿನಲ್ಲಿ ಭಾಗವಹಿಸಲು ಕೊನೆಯ **ದಿನಾಂಕ: 15.03.2023 ಸಂಜೆ 5.00**

ಗಂಟೆಯವರೆಗೆ (6) ಟೆಂಡರ್ನ್ನು ತೆರೆಯುವ ದಿನಾಂಕ: 16.03.2023 ಸಂಜೆ 5.15

ಕಛೇರಿ ಟೆಂಡರ್ ಪ್ರಕಟಣೆ ಸಂಖ್ಯೆ:ಕಾಇಂ/ಕನೀನಿನಿ/ವಾಯೋವಿ/ಪಿಬಿ/ಟೆಂಡರ್/53 & 54/

ಸಹಿ/- ಕಾರ್ಯಪಾಲಕ ಇಂಜಿನಿಯರ್, ಕನೀನಿನಿ ವಾರಾಹಿ ಯೋಜನಾ ವಿಭಾಗ, ಸಿದ್ದಾಪುರ ಉಡುಪಿ ಜಿಲ್ಲೆ

ಕಾವೇರಿ ನೀರಾವರಿ ನಿಗಮ ನಿಯಮಿತ (ಕರ್ನಾಟಕ ಸರ್ಕಾರದ ಉದ್ಯಮ) ಕಾರ್ಯಪಾಲಕ ಇಂಜಿನಿಯರ್ರವರ ಕಚೇರಿ, ಕಾನೀನಿನಿ, ನಂ.1 ಹೇಮಾವತಿ ಎಡದಂಡೆ ನಾಲಾ ವಿಭಾಗ, ಚನ್ನರಾಯಪಟ್ಟಣ, ದೂರವಾಣಿ: 08176-252204

ಅಲ್ಪಾವಧಿ ಟೆಂಡರ್ ಪ್ರಕಟಣೆ–23/2022–23 ದಿನಾಂಕ :04.03.2023/ ಐಟಂವಾರು ಟೆಂಡರ್ (ಇ–ಪ್ರ್ಯೊಕ್ಯೂರ್ಮೆಂಟ್ ಮುಖಾಂತರ ಮಾತ್ರ) Two tender System

ವಸ್ಥಾಪಕ ನಿರ್ದೇಶಕರು, ಕಾನೀನಿನಿ, ಬೆಂಗಳೂರು ಇವರ ಪರವಾಗಿ ಕೆಳ*ಗೆ* ಸಹಿ ಮಾಡಿರುವವರಿಂದ ಕರ್ನಾಟಕ ಸರ್ಕಾರದ ಇ–ಪ್ರೋಕ್ಯೂರ್ಮೆಂಟ್ ಪೋರ್ಟಲ್ನಲ್ಲಿ ಈ ಕೆಳಗೆ ಕಾಣಿಸಿದ ಕಾಮಗಾರಿಗಳಿಗೆ ಕೆಪಿಡಬ್ಲ್ಯುಡಿ/ ಸಿಪಿಡಬ್ಲ್ಯೂಡಿ ಹಾಗೂ ಇತರೆ ಸಾರ್ವಜನಿಕ ವಲಯದ ಸಂಸ್ಥೆಗಳ ಅರ್ಹ ಗುತ್ತಿಗೆದಾರರುಗಳಿಂದ ಟೆಂಡರ್ಗಳನ್ನು ಅಹ್ವಾನಿಸಲಾಗಿದೆ.ಕಾಮಗಾರಿಗಳ ಸಂಖ್ಯೆ:8 ಕಾಮಗಾರಿಗಳ ವಿವರ:ಚನ್ನರಾಯಪಟ್ಟಣ ತಾಲ್ಲೂಕು ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ, ಕೆರೆಗಳ ದುರಸ್ಥಿ ಹಾಗೂ ವಿತರಣಾ ನಾಲೆಗಳ ದುರಸ್ತಿ ಕಾಮಗಾರಿಗಳು.ಟೆಂಡರ್ಗಿಟ್ಟ ಕಾಮಗಾರಿಗಳ ಮೊತ್ತ:ರೂ. 54.54 ರಿಂದರೂ. 210.81 ಲಕ್ಷಗಳು ಇ.ಎಂ.ಡಿ. ಮೊತ್ತ ರೂ.110000/– ರಿಂದ ರೂ. 317000/ –ಇ–ಪ್ರೋಕ್ಯೂರ್ಮೆಂಟ್ನಿಂದ ಟೆಂಡರ್ ದಾಖಲೆಗಳನ್ನು ದಿನಾಂಕ: 06.03.2023 ರಿಂದ ಡೌನ್ಲೋಡ್ ಮಾಡಿಕೊಂಡು ಟೆಂಡರ್ಗಳನ್ನು ಸಲ್ಲಿಸಲು ಕೊನೆಯ ದಿನಾಂಕ:16.03.2023 ರ 16.00 ಘಂಟೆಯವರೆಗೆ, ಸ್ಪೀಕೃತ ಟೆಂಡರ್ಗಳ ತಾಂತ್ರಿಕ ಬಿಡ್ ತೆರೆಯುವ ದಿನಾಂಕ:18.03.2023 ರಂದು 16.00 ಗಂಟೆಗಳು, ಅರ್ಹತೆ ಪಡೆದ ಗುತ್ತಿಗೆದಾರರ ತಾಂತ್ರಿಕ ಬಿಡ್ಗೆ ಅನುಮೋದನೆ ದೊರೆತ ನಂತರ ಆರ್ಥಿಕ ಬಿಡ್ನ್ಸ್ತು ತೆರೆಯಲಾಗುವುದು. ವೇಲ್ಕಂಡ ಕಾಮಗಾರಿಯ ಮುಂದೆ ನಮೂದಿಸಿರುವ ಟೆಂಡರ್ಗಿಟ್ಟ ಅಂದಾಜುಮೊತ್ತ ಹಾಗೂ ಇ.ಎಂ.ಡಿ.ಯಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ ಟೆಂಡರ್ ದಾಖಲೆಯಲ್ಲಿ ನಮೂದಿಸಿದ ಟೆಂಡರ್ಗಿಟ್ಟ ಮೊತ್ತ ಮತ್ತು ಇ.ಎಂ.ಡಿ. ಮೊತ್ತವು ಅಂತಿಮವಾಗಿರುತ್ತದೆ ಮತ್ತು ಪ್ರಚಲಿತದಲ್ಲಿರುವ ತೆರಿಗೆಗಳು ಅನ್ರಯವಾಗುತ್ತದೆ. ಸೂಚನೆ: ಹೆಚ್ಚಿನ ವಿವರ/ಮಾಹಿತಿಗಳನ್ನು https:// eproc.karnataka.gov.in ವೆಬ್ಸೈಟ್ ನಲ್ಲಿ ಹಾಗೂ ಕಛೇರಿಯಲ್ಲಿ ಪಡೆಯ

ಸಹಿ/- ಕಾರ್ಯಪಾಲಕ ಇಂಜಿನಿಯರ್, ನಂ.1, ಹೇಮಾವತಿ ಎಡದಂಡೆ ನಾಲಾ ವಿಭಾಗ, ಕಾನೀನಿ(ನಿ), ಚನ್ನರಾಯಪಟ್ಟಣ